

EXPERIMENT No.

DATE: 23-2-1992

Dear Mr. George,

I thank you for your letter sent through Sri. Belgaunkar and also for your congratulations.

I am grateful to the B.D. Goenka Foundation for selecting me for the award.

I note the details of the function Sri. Belgaunkar has met me and asked me about the arrangements for my travel.

I would like to leave ~~by train~~ Hubli by train on the 15th of March with my wife and sons to help us. I would like to return from Bombay on the 12th. I hope arrangements will be made for our travel. It would be good if I am told where I will be put up so that I may write to some of my friends in advance about my stay there.

Please let me know whether it will be possible to invite to a few of my friends to the function in which case I will send you their address well in advance.

Thanking you once again

Yours Sincerely

J. V. A. S.

Sri T. J. S. George

Trustee, The B.D. Goenka Foundation,

Express Building, Queens Rd.,

B'Loch - 560001

ಹಿರಿಯ ಪ್ರವಕ್ತೃಕರ್ತೃ ಪ್ರಾ.ವೆಂ. ಜಿ.ಪಿ.ಪಿ.ರಿಗೆ,

ತಮಗೆ ರಾಷ್ಟ್ರದ ಪ್ರಕೃಷ್ಟಿತ '೨೨.ಡಿ. ಗೋಮಂಚಿ ವಾಢನಗಲ ಪ್ರಕೃತಿ' ವ್ಯಕ್ತಿ
ಬಂದಿರುವುದು ನಮಗಲ್ಲ (ಕೃಷಿಗಣನೆ) ಜಮ್ಬೆಯ ಸಂಕೋಪದ ಗೌರವದ ವ್ಯವಸ್ಥೆ
ಮಾತು ಭಾರತದ ವತ್ತಿಪೋಷುಷು ಭೂವ್ಯಕ್ತಿಗಳ ಕೃಷಿಯಾಗಿ ಕರ್ನಾಟಕ ಮತ್ತೆ
ಜಮ್ಬೆ ವೆಡುವಂಚಿಬೆ. ನಮಗೆ ನನ್ನ ಪೃತ್ವುರ್ಥಕ ಅಭಿನಂದನೆಗಳು.

ಮೇ ಕಂಗಳ ಎರಡನೆಯ ವಾರದವು ತಮ್ಮನ್ನು ಭೇಟಿಮಾಡಲು ಬರಬೇಕೆಂದಿರುವ
ಅವು ಉಭಯವು ದಿನಾಂಕ ೪ ನಮಯ ತಿಳಿಸಿದರೆ ಉದ್ದೇಶವಾಗುವುದು.

- ನಮ್ಮ

ದೇವಪ್ರಿಯ

ಕರ್ನಾಟಕ

|

अन्तर्राष्ट्रीय पत्र कार्ड
INLAND LETTER CARD
सेवा-आवृत्ति शुल्क 15
STATIONERY CHARGE 15



ಗೆ,

ಶ್ರೀ ಪಿ.ವೆಂ. ಆಚಾರ್

82, ಕೆ.ಎಚ್.ಬಿ., ಎಕ್ಸ್‌ಪ್ರೆಸ್ ರಸ್ತೆ, ವಿಸ್ಕೇ (Vishkav)

* ಹುಬ್ಬಳ್ಳಿ - HUBLI

5 8 0 0 3 2

ಪಿನ್ PIN

[Handwritten signature]

ಈ ಪತ್ರಕ್ಕೆ ಸೀಲ್ ಮಾಡಬೇಡಿ NO ENCLOSURES ALLOWED
ಇಲ್ಲಿಗೆ ಪಿನ್ ಕೋಡ್ ಲಿಖಿಸಿ WRITE PIN CODE IN ADDRESS
ಇಳಿಬರಿಸಿ ಕಾಗುಣಿ ಮತ್ತು ಪದಾ : **ದೇವು ಪತ್ತಾರ**

ಮ. ಸಂ. ೧೨-೮೮, ಗುತ್ತಿಪೇಟೆ.
ಕರ್ನಾಟಕ-೨೦೦೨ ೨೨ ಜಿ|| ಕಲ್ಕತ್ತಾ.

ಪಿನ್ PIN



पहला मोड़ FIRST FOLD

दुसरा मोड़ SECOND FOLD

ಅಕ್ಷರ -

ದೇವು ಪತ್ತಾರ

ಮ. ಸಂ. ೧೨-೮೮, ಗುತ್ತಿಪೇಟೆ.
ಕರ್ನಾಟಕ-೨೦೦೨ ೨೨ ಜಿ|| ಕಲ್ಕತ್ತಾ.

अन्तर्देशीय पत्र कार्ड
INLAND LETTER CARD



श्री. डॉ. धर्मवीर
82, K. H. B
Hubli 22
पिन PIN

पत्रांतर FIRST FOLD

तीसरा मोड़ THIRD FOLD

इस पत्र के भीतर कुछ न रखिए NO ENCLOSURES ALLOWED
पते में पिन कोड लिखें WRITE PIN CODE IN ADDRESS
प्रेषक का नाम और पता :— SENDER'S NAME AND ADDRESS :—

डॉ. धर्मवीर
महोदय, ए. ए. ए. ए.
सुपरी, ए. ए. ए. ए.

पिन PIN 576119



೨೯-೨-೧೯೬೬

ಪ್ರದೇಶೀಯ ಹಿರಿಯರಾದ
ಯಾನ್ಯತ್ರೇ ಶಾಖೆಂ, ಪ್ರಚಾರ್ಯ ಅಪ್ಪಣ್,
ಹಾಜಿಣ್ ವಂದನಾಕೊ.

ಪ್ರತಿಷ್ಠಿತ ಗೋಪುಂಕಾ ಪ್ರಶಸ್ತಿ ಆಯುಗ್

ನಿತ್ಯ ಸುದ್ದಿ ನನಗೆ ಬಿಟ್ಟುಬಿಟ್ಟಿರಬೇಕು. ಅದನ್ನು
ಆಯುಗ್ ಆಯುಗ್ ಅಭಿಮಾನಿಗಳೊಡನೆ ಒದ್ದಾಡುವುದು
ಆಯುಗ್ ಆಯುಗ್. ಶಿವನಿಗೂ ಸರಿಯಾದ
ಶಿವ ಮತ್ತೆ ಒಬ್ಬ ಶಾಲೆಗೆ ಅದೇ ಸತ್ಯ ಒಬ್ಬನಾದ
ಆಯುಗ್ ಅಭಿಮಾನಿ ಸತ್ಯನಿಬ್ಬ. ಅಭಿಮಾನಿಗಳು!

ಆಯುಗ್ ಸರಕಾರಿ, ಪಾಂಡಿತ್ಯ ಮತ್ತೆ ಪ್ರತಿಷ್ಠಿತ
ವಿಜ್ಞಾನಿ ನನಗೆ ಮನೋಹರವಾಗಿದ್ದೀನಿ. ಪ್ರೀತಿಯ

ಆಯುಗ್ ನನಗೆ ಅಭಿಮಾನಿ ಪ್ರೀತಿಯಾಗು
ಆಯುಗ್ ಆಯುಗ್. ವಿಜ್ಞಾನಿ ನನಗೆ
ವಿಜ್ಞಾನಿಗಳಿಗೆ ವಿಜ್ಞಾನಿ ಆಯುಗ್ ಆಯುಗ್
ಆಯುಗ್ ಆಯುಗ್ ಆಯುಗ್ ಆಯುಗ್
ಆಯುಗ್ ಆಯುಗ್ ಆಯುಗ್ ಆಯುಗ್
ಆಯುಗ್ ಆಯುಗ್ ಆಯುಗ್ ಆಯುಗ್
ಆಯುಗ್ ಆಯುಗ್ ಆಯುಗ್ ಆಯುಗ್

ಹಾಜಿಣ್ ಅಭಿಮಾನಿಗಳಾಗಿದ್ದೀನಿ,

ಆಯುಗ್,
ವಿಜ್ಞಾನಿಗಳು.

अन्तर्देशीय पत्र कार्ड
INLAND LETTER CARD



श्री एम. एम. अग्रवाल

८२९, ई. ए. रोड, काशी

* काशी

पिन PIN

580032

एकरी ओर FIRST FOLD

तीसरा कोड THIRD FOLD

एकरी ओर SECOND FOLD

इस पत्र के भीतर कुछ न रखिए NO ENCLOSURES ALLOWED

पते में पिन कोड लिखें WRITE PIN CODE IN ADDRESS

प्रेषक का नाम और पता :— SENDER'S NAME AND ADDRESS :—

श्री. अशोक कुमार

कला संस्थान, काशी, उत्तर प्रदेश

* काशी - 591 317

पिन PIN

[] [] [] [] []



5-2-1992

ದಾರವಾಡ.

ಶ್ರೀಯುಕ್ತ ಪಾ.ವಿಂ. ಅಧ್ಯಾಪಕರಿಗೆ.

ದಾರವಾಡದಿಂದ ನಿಮ್ಮ ಅಂಚೆ ಪತ್ರವನ್ನು

ಶ್ರೀನಿವಾಸಿರಾವ್ ಶ್ರೀಬಹದ್ದು ದಿವ್ಯ ಅವರಿಂದ

ಬೀದಿ ಹೆಚ್ಚುವರಿ ಅಳಿಬಂದಿ ದಾಖಲೆ ಆಗಿ.

ಶ್ರೀ ~~ಶ್ರೀ~~ ಶ್ರೀಯುಕ್ತ ಶ್ವೇತಾಂಗಿಗಳು.

ಕುರಿತು ಮೂಗಲ. ತಾವು ಕವನಗಳಿಗೆ

ನಿಮ್ಮ ಅಂಚೆ ಪತ್ರಕ್ಕೆ ಮಾತೆಂದು ಅನುಕರಣೆ

ನೀಡಿದೆಯು ಅನುಲಕ್ಷಿಸಿ "ನೀಯಂತೆ"

ಪ್ರಕೃತಿ" ಎನ್ನುವಂತಹ ಸಾಹಿತ್ಯ ಕುರಿತು

ರವರನ್ನು ನಿಮಗೆ ನೀಡಿ ತಮ್ಮನ್ನು ಗೌರವಿಸಿ

ದ್ದು ನಮ್ಮೆಲ್ಲರಿಗೂ ಅತ್ಯಂತ ಒಳ್ಳೆಯದು
ಯು ವಿಶಯವಾಗಿವೆ. ನಾವು ಈ

ಪತ್ರವು ಮೂಲಕ ತಮಗೆ
ನನ್ನ ಹೃತ್ಪದವರಿಗೆ ಅಭಿನಂದನೆ
ನೀಡುತ್ತೇನೆ ನನ್ನ ಕೃತಿಯನ್ನು.

ಮುಖತ: ಬಂದು ನಿಮ್ಮನ್ನು ಅಭಿನಂದಿಸಿ
ವಲು ನಮನಿಸುವ ಅಭಿಪ್ರಾಯವನ್ನು
ಅಂದ ಈ ವಿಷಯ ಪತ್ರವು ಮುಖತ
ಅಭಿನಂದಿಸುತ್ತೇನೆ.

ಮಂವನಿ ನಳಿಂವನಿ.

ತಮ್ಮವನಿ ಅದ.

ಶ್ರೀನಿವಾಸಿರಾವ್

अन्तर्देशीय पत्र कार्ड
INLAND LETTER CARD

कार्डिफ कोषाखण्ड

Handwritten signature



Shri P.V. Acharya,
82 K.H.B. Colony,
Vedweswara Nagar,
HUBLI

पिन PIN

580032

HUBLI

तीसरा पोंड THIRD FOLD

इस पत्र के भीतर कुछ न रखिए NO ENCLOSURES ALLOWED

पते में पिन कोड लिखें WRITE PIN CODE IN ADDRESS

प्रेषक का नाम और पता :— SENDER'S NAME AND ADDRESS :—

का. वि. को. कोषाखण्ड K. Srinivas Rao

Shawad

PIN

580001



बका दिनांक

010418H1 810 1040

एन सी. SECONDO FOLD


H.H. SRI VISHWESHA THIRTHA SWAMIJI

SRI PEJAVARA ADHOKSHAJA MUTT
JAGADGURU MADHWACHARYA SAMSTHANA
UDUPI 576 101, Karnataka
Phone : 20498

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ
ಶ್ರೀ ಬೇಜಾನರ ಅಧೋಕ್ಷಹ ಮಠ
ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ
ಉಡುಪಿ-576 101

Date.. 26.3.92.....

ನಮ್ಮ ತರವು ಪ್ರಯಾಣದ ತಾ.ಯೆ. ಆಶ್ರಮಾಣೆ
ಯಾದುದು ಸತ್ಯವು ನಾನಾಯಾ ಸ್ಮರಣೆಗಳ್ಳು.
ನಮ್ಮ ತತ್ವ ತಲುವದೆ. ನಮಗೆ ಗೆಯಿರಿ ಪ್ರಸನ್ನ
ಯ ದೇಶಕಿಯಲ ಎತೆಯಲನ್ನು ತಪ್ಪುಕೆಯಂದ ತ್ಯಮ
ಸಂತನೆ ಮಟ್ಟದ್ದೆ ನೀವು ನಮ್ಮ ನೋಡುತಾನೆ, ಅಡ್ಡಿಯನ
ಲಟ್ಟಿತ್ತೆ ಎಂದ. ಎಲ್ಲರತಿಯ, ಎಲ್ಲರ ದೂದ ತಾತಿದಳು.
ಮತ್ತು ನೋಡುತಾನೆಗಳ್ಳು ಪ್ರತಿ ನಿಲವನಗಳ್ಳು ತಾತ್ರಣಿಗಳ್ಳು
ಅದ್ದಂದ ಎಮಗೆ ಈ ನಿಲವ ದುರಕಿಯವುದು ನಮಗೆ ಅಗಿ
ಮತವೆನಿತೆಲಲ್ಲ. ಅದಕೆ ಇದಕ್ಕೆ ಅತ್ಯಂತ ಅಡರು.
ನಮ್ಮ ಆತ್ಮೀಯತೆ ಅದ ಎಮಗೆ ಈ ಪ್ರಸನ್ನಯು ಮಿತ
ಬಗ್ಗೆ ಮೊಟ್ಟನೆ ಸಂತಾನೆ ವಾಯಿತು.
ನಾನು ಇದೇ ತಿಂಗಳಿನ ತ್ರಾಂತು ತಿರಂತು ಕುಬ್ಜಿಗಳ್ಳು
ಬಕುವೆನು. ಅನ ನಮ್ಮ ಜೀತೆಗೆ ಮತಾದುವೆನು.
ಬಂದ ಕೂಡಲೇ ಎಮಗೆ ತ್ಯಮವೆನು.
ಇತಿ ಸತ್ಯವು ನಾನಾಯಾ ಸ್ಮರಣೆಗಳ್ಳು.



Ref. No 678/91.92

Date.....11/3/.....1992

ಶ್ರೀ ಗುರುಗಾರ ಸಂಸ್ಥಾನದ ಮುಖ್ಯಾಭಿಯಾನಿಗನಿಗಿವೆ

P. V. ಅರಿಯಣ ಇವರಿಗೆ ಮಾಡುವ ನಾರಾಯಣ ಸ್ಮರಣೆಗಳು.

ನೀವು ದಿನಾಂಕ 19.2.92ರಂದು ಬರೆದ ಪತ್ರವೂ
 ಅದರಿಂದಾಗಿ ಕಳುಹಿಸಿದ ರೂ 100/- ರ ಪೆಚ್ಚು ಸಹ ತಲುಪಿರುತ್ತವೆ.
 ಈ ವರ್ಷದ ಗೊಯಿಂಕಾ ಪೆತ್ತಿಮೊದ್ದಮೆ ಪ್ರಶಸ್ತಿ ನೀಡಿಗೆ ಬಂದಿದ್ದು
 ತಿಳಿದು ಬಹಳ ಸಂತೋಷವಾಯಿತು. ನೀವು ಹಲವು ದಶಕಗಳಿಂದ
 ಸಂಯುಕ್ತ ಕರ್ನಾಟಕ, ಕನ್ನಡಿ ಇಲ್ಲದಿದ್ದರೂ ದೈನಂದಿನ ಮತ್ತು ಮೂಲಕ
 ಪೆತ್ತಿಮೊದ್ದಮೆ ಸಂಪಾದಕರಾಗಿ ನೆಲೆ ನೆಲ್ಲಿಸಿದ್ದೀರಿ. ನಿಮ್ಮ ಸ್ವಂತ
 ಕೃತಿಗಳಿಂದ ನಾಡಪದಗಳನ್ನು ~~ಅಭಿವೃದ್ಧಿ~~ ^{ಅಭಿವೃದ್ಧಿ} ನೀಡಿದ್ದೀರಿ.
 ನಿಮ್ಮ ಪೆತ್ತಿಮೊದ್ದಮೆ ಮತ್ತು ನಾಡಪದಗಳಿಗೆ ಇಂತಹ
 ಪ್ರಶಸ್ತಿಗಳು ಯಿಂಥೆನೋ ಬರಬೇಕಾಗಿತ್ತು. ಆದವಾಗಿಯಾದರೂ ನಿಮ್ಮ
 ಆಧಿನೀತಕನ್ನು ಇಂತೆ ಗುರುತಿಸಿದ್ದಕ್ಕಾಗಿ ಸಂತೋಷ ಆಡಬೇಕಾಗಿದೆ.
 ಈ ನಾಡಿನೆಗೆಲ್ಲೆಲ್ಲೆ ಮನುಷ್ಯ ಪ್ರಯತ್ನವೇ ದೃಷ್ಟಿ ಕಾರಣವಾದರೂ
 ದೈವಾಸುಗ್ರಹವೇ ಮೂಲಕಾರಣವೆಂದು ನೀವು ತಿಳಿದುಕೊಂಡಿದ್ದು
 ನಮಗೆ ಹೆಚ್ಚಿನ ಸಂತೋಷ ಆಂದಿದೆ. ನಿಮ್ಮ ನಾಡಿನಿಯ ಹಾರಿಯಲ್ಲ
 ದೈವಾಸುಗ್ರಹವೂ ನಿಮ್ಮನ್ನು ಬೆಂಬಲಿಸಿ ನಿಮ್ಮ ಸ್ವಲ್ಪವಾದ ಇತ್ತೀಚಿನವಾದ
 ಅಭಿವೃದ್ಧಿ ^{ನಾಡುಕೃಷಿ} ಅಭಿವೃದ್ಧಿ ಆಡಿಸುತ್ತಿರಲೆ ಒಂದು ಶ್ರೀ ಹರಿಗುರುಗಳಲ್ಲ
 ಪ್ರಾರ್ಥನೆ ಇದರಿಂದಾಗಿ ಪ್ರವಾದ ಯಂತ್ರಾಕ್ಷತೆ ಕಳುಹಿಸುವುದೇ.

ಇತಿ ನಾರಾಯಣ ಸ್ಮರಣೆಗಳು.

ENCL: ಪ್ರವಾದ ಯಂತ್ರಾಕ್ಷತೆ.

(Handwritten signature)

अन्तर्देशीय पत्र कार्ड
INLAND LETTER CARD



Sri P. Venkatasamana Subbaraya

Author & Journalist

82, K.H.B. Colony

HUBLI - 22

पिन PIN

तीसरा मोड़ THIRD FOLD

इस पत्र के भीतर कुछ न रखिए NO ENCLOSURES ALLOWED

प्रेषक का नाम और पता :— SENDER'S NAME AND ADDRESS :—

Vadivaj

192, 22A Cross III Block

Jaynagar, Bangalore

पिन PIN 560 011



Member Board of Governors, I. I. T. Kharagpur
Visitor's nominee on the Court and Executive Council, Hyderabad Central University,
Member, Society, Central Institute of English and Foreign Languages, Hyderabad,
Chairman, One Man Commission for Starting Kannada University, Hampi.

SADAMANGALA
Saptapur
DHARWAD - 580 001

೨-೨-೬೦

Accepted
16/2

ವ್ಯಕ್ತರೂಪದ ಶ್ರೀ. ವಿ.ವೆಂ. ಆಚಾರ್ಯ ವೆಂಕಟ
ವೆಂಕಟ ಪಂಡಿತ್ಯ.

ಆಮನೆ ಗಣನ ವೇದಾರ್ಥ ಬಿಡಿ. ನೆನಪಿನಲ್ಲಿ ವ್ಯಕ್ತರೂಪದ ಪ್ರತಿ ಕೊಡಿಸಿ
ನಗತಿ ನಮಸ್ಕರ ಬಹು ಸಂತೋಷವಾಗುತ್ತದೆ. ಮೂರು ವರ್ಷಗಳಿಂದ ಜಿಲ್ಲೆ
ಕೆಲ ಕನ್ನಡಿಗ ಕ್ರಮದಿಂದ ನುಡುಕುಕ ವರಿ ಹಾಗೂ ಕನ್ನಡಿಗರ ಮನವನುಗಳನ್ನು
ಹಮ್ಮು ಬಹುಮಾನದಿಂದ ಮಾಡಿ ಕ್ರಮದಿಂದ ನಡೆದು. 'ಆತ್ಮಲತಿಯ ಜಿಲ್ಲೆ ಕೆಲವು
ಆಧಾರದಿಂದ ಯಾವ ದುರಾಂಶವೂ ಇಲ್ಲವೆಂದು ತಿಳಿದು. ಸೇವಕರಂತೆ ನಿಮ್ಮ ಸೇವಕರಂತೆ.
ನಮ್ಮಂತೆ ವರ್ತಮಾನದ ಅನುಭವಕ್ಕೆ ನಿಜವು ಆರಾಧಿಸಿ. ನಿಮ್ಮ ವೈಯಕ್ತಿಕ ವರದಿಗಳನ್ನು
ಹಾಸ್ಯ ಹಾಗೂ ವೈಯಕ್ತಿಕವಾಗಿ ನಮಗೆ ಮುಖ್ಯವೆಂದು ತಿಳಿದು. ನಾವು ಕೂಡ ಕೂಡ, ಹಂಪಿಯಿಂದ
ನಮ್ಮಂತೆ ನಿಮ್ಮ ಅನುಭವ ಸೇವೆಯನ್ನು ವರಿ ನಮ್ಮಂತೆ ಪ್ರತಿ ನಿಮ್ಮಂತೆ ಇಂದಿಯದ ವ್ಯಕ್ತಿಯ
ನಮ್ಮಂತೆ ಆಧಾರದಿಂದ ಗುರುತಿಸಿಲೆ ಮುಖ್ಯವಾಗಿದೆ. ನಮ್ಮ ಹಾರ್ಡ್ ಆಫೀಸಿನಲ್ಲಿ
ನಿಮ್ಮಂತೆ, ನೆನಪಿನಲ್ಲಿ ನಮ್ಮಂತೆ ಇಂದು ನಮ್ಮಂತೆ ದಯವಿಟ್ಟು. ನಿಮ್ಮ ಜಾಹ್ನ ಹಾಗೂ
ನಮ್ಮಂತೆ ನಮ್ಮಂತೆ ನಿಮ್ಮಂತೆ ನಮ್ಮಂತೆ ದಯವಿಟ್ಟು.

ನಿಮ್ಮ ಪ್ರೀತಿಯ
ವಿವಾಹ ಆರಾಧಿಸಿ

ಶ್ರೀ. ವಿ.ವೆಂ. ಆಚಾರ್ಯ ವೆಂಕಟ
ಪುಸ್ತಕ

Handwritten signature/initials in Hindi, possibly 'Aak' or similar, with a horizontal line and a flourish below it.

H. Y. Sharada Prasad
19 Maitri Apartments, A 3 Paschim Vihar
New Delhi-110063 Phone: 5415492

558-5439

₹ 2505, 1992

शुभ प्रणाम,

आपका प्रतिक्रिया

एक नया संस्करण है। 28

लेकिन मैंने इनसे प्रतिक्रिया

किसी भी रूप में नहीं दी है।

आपका शुभकामना।

आपका,

— श्री. प्र. शरदा प्रसाद

अन्तर्देशीय पत्र कार्ड
INLAND LETTER CARD

Acked
15/2



Shri P. H. Acharya (930)
Former Editor 'Kasturi'
K.H.B. Colony

HUBLI CITY पिन PIN

5	8	0	0	2	0
---	---	---	---	---	---

पहला मोड़ FIRST FOLD

तीसरा मोड़ THIRD FOLD

दूसरा मोड़ SECOND FOLD

इस पत्र के भीतर कुछ न रखिए NO ENCLOSURES ALLOWED

पते में पिन कोड लिखें WRITE PIN CODE IN ADDRESS

प्रेषक का नाम और पता :— SENDER'S NAME AND ADDRESS :—

Vyasarayya Ballal
#1-57497 K/A Colony
Bandra East, Bombay

पिन PIN

4	0	0	0	5	1
---	---	---	---	---	---



एड्रेस काटने के लिए यहाँ से काटें TO OPEN CUT HERE

Dr. (Mrs.) PADMINI, M.B.B.S. M.D. (OBG)
Obstetrician & Gynaecologist
Reg. No. 12323

Ramamani Nursing & Maternity Home
81, I Stage, V Phase, 60 Ft Main Road
Shivanahalli, West of Chord Road
BANGALORE-560 044
Phone : 354293; 354690

No. 26, "Triveni", 58th Cross
4th Block, Rajajinagar
BANGALORE-560010 Phone : 353048

Date : 10.2.1989

ಪ್ರಾಜ್ಞೇ,

ತಮಗೆ, ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ಈ ಸಾಲಿನ
ಗೋಯಂಕಾ ಪ್ರಶಸ್ತಿ ಲಭಿಸಿರುವುದನ್ನು ನಾನು, ಸನ್ಮಾನಜಮಾನರಾದ
ಮಕ್ಕಳೊಡಗೂಡಿ ದೃಢಪ್ರಶಂಸಕವಾಗಿ ಅಭಿನಂದಿಸುತ್ತೇನೆ.

ತಾವು ೧೯೭೫ ರ ಸುಮಾರಿನಲ್ಲಿ ಲಂಡನ್ ಬೇಸೆಯಿಂದಾಗಿ
ಶುಲ್ಕಿಯ ಕೆ.ಎಂ.ಐ. ಆಸ್ಪತ್ರೆಯಲ್ಲಿ ಡ್ಯೂಗಿ ನಗರ ವೈದ್ಯಕೀನ
ಆಪ್ತನು ಸ್ವಾಸ್ಥ್ಯವನ್ನು ಕೆಲಕಾಲ ಕುಡುವ ಅನಿವಾರ್ಯವನ್ನು ನನ್ನ
ಸುಸ್ಥಿತಿಗಾಗಿ ಸಂಪಾದಿಸಿ, ಈಗ ನಾನು ಡಾ|| ರಂಜಯವರ
ತಂಡದಲ್ಲಿರುತ್ತೇನೆ. ಆಪ್ತರ ಶ್ರೇಷ್ಠತೆಗೆ ಅನಿವಾರ್ಯ
ಸವ್ಯ ಕೆಲಕಾಲವಾದರೂ ಲಭಿಸಿದ್ದು ನರ ಸೌಖ್ಯ ಬಹು
ಅನಿವಾರ್ಯವಾದ ಕುಡುವ ಆರೋಗ್ಯ ಸುಗಮವಾಗಿರುತ್ತದೆ. ಈ ಸಂದರ್ಭ-
ಯಲ್ಲಿನ ಆಪ್ತ ಬರಹಗಳ ಕಂಪು ಸಮ್ಮಾನವನ್ನು ಸವಾಸಿರುತ್ತದೆ.
ಒಂದೆಮ್ಮ ನಿಮ್ಮ ಮನಗೆ ಸನ್ಮಾನವಾಗುವುದು ಸುಖ
ಬಂದಿವೆಂದು ತಮಗೆ ಸರಿಯಾದ ಬಹು.

ಇನ್ನು ಅನೇಕ ಪ್ರಶಸ್ತಿಗಳು ಸರಮಾಲೆಯಾಗಿ
ಆಪ್ತನ್ನು ತಿಲಂಕನಲ ಏನು ಅನಿಸುತ್ತೇನೆ. ಚಿಂತನೆಯಾಗಿ
ಬಂದಾಗ ನಮ್ಮಲ್ಲಿ ಬಹು ಏನು ಏನು ಅನಿಸಿವಿವಿ ಹೊಗಳುತ್ತೇನೆ.

3-92

ನಂತಿ ನಮಸ್ಕಾರಗಳು,
ಶ್ರೀಮತಿ ಪ್ರಾಜ್ಞೆ

ಎಸ್. ಬಂಗಾರಪ್ಪ
ಮುಖ್ಯಮಂತ್ರಿ



ನಿಂಟಿ 142:92

ವಿಧಾನ ಸೌಧ, ಬೆಂಗಳೂರು-560 000

ದಿನಾಂಕ..... 6.2.92

Aku
15/2

ಮಾನ್ಯ ಶ್ರೀ ಪಾ.ವೆಂ.ಆಚಾರ್ಯ ಅವರಿಗೆ,

ಹಾಸ್ಯ-ಹರಟೆ, ಅಂಕಣ ಹಾಗೂ ನಗೆ ಬರಹಗಳ
ಮೂಲಕ ಕನ್ನಡ ಗದ್ಯಕ್ಕೆ ಹೊಸ ಆಯಾಮ ನೀಡಿದ
ತುಮಗೆ "ಗೋಯಂಕಾ" ಪತ್ರಿಕೋದ್ಯಮ ಪ್ರಶಸ್ತಿ
ದೊರೆಯುವುದನ್ನು ತಿಳಿದು ಸಂತೋಷವಾಯಿತು.

"ಗೋಯಂಕಾ" ಪ್ರಶಸ್ತಿ ತುಮಗೆ
ದೊರೆಯುವುದು ಕನ್ನಡ ಪತ್ರಿಕೋದ್ಯಮಕ್ಕೆ ಸಂದ ಗೌರವ;
ಈ ಪ್ರಶಸ್ತಿಗಾಗಿ ತುಮಗೆ ಅಭಿನಂದನೆಗಳು.

ಆದರ-ಗೌರವಗಳೊಂದಿಗೆ,

ತುಮ್ಮ ವಿಶ್ವಾಸಿ,

(ಎಸ್. ಬಂಗಾರಪ್ಪ)

ಶ್ರೀ ಪಾ.ವೆಂ.ಆಚಾರ್ಯ
ನಂ.82, ಕೆ.ಎಚ್.ಬಿ. ಕಾಲೋನಿ
ವಿಶ್ವೇಶ್ವರನಗರ
ಹುಬ್ಬಳ್ಳಿ - 580 032

TARANGA

ತರಂಗ

ILLUSTRATED FAMILY KANNADA WEEKLY

PRESS CORNER MANIPAL 576 119, D.K. KARNATAKA INDIA

Phone: (Udupi Exchange) 21241 Editorial: 20841 Circulation/Advt.

Cable: TARANGA

Members: B.C./E.N.S.

ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕ

ಪ್ರೆಸ್ ಕಾರ್ನರ್ ಮನಿಪಾಲ 576 119, ದ.ಕ. ಕರ್ನಾಟಕ

ಫೋನ್: (ಉಡುಪಿ ವ್ಯಾಪಾರ) 21241 ಸಂಪಾದಕರು: 20841 ಹಾಸ್ಯ/ಚಿತ್ರ/ವಿವರ

ತರಂಗ: ತರಂಗ

Informative
1 No. 2/1992
ಕರ್ನಾಟಕ
ಮಾಸಿಕ

ಭವಿ: ವರಿ 12 1992

ಪ್ರಿಯಶ್ರೀ ಅಚಾರ್ಯರಿಗೆ ವಂದನೆಗಳು.

ನಿಮಗೆ ' ಗೋಲಿಯಂಕಾ ' ಪ್ರಶಸ್ತಿ ಬಂದದ್ದು ನನಗೆ ಅತ್ಯಂತ ಖುಷಿಕೊಟ್ಟಿತು. ಎಷ್ಟು ಅಧಿನಂದನೆಗಳನ್ನು ಸಲ್ಲಿಸಿದರೂ ಸಾಲದು. ನಿಮಗೆ ಎಂದೋ ಕಲೆ ಪ್ರಶಸ್ತಿ ಸಿಗಬೇಕಿತ್ತು. ಕಲಗಲಾದರೂ ಸಿಕ್ಕಿದುದು ನಮಗಲ್ಲರಿಗೂ ಅತ್ಯಾನಂದ ಉಂಟು ಮಾಡಿದೆ.

ಪತ್ರಿಕೋದ್ಯಮದ ನಿಮ್ಮ ಮೊದಲ ಪ್ರಯೋಗಗಳು ಉಡುಪಿ-ಮೂವಲಗಳಲ್ಲಿ ನಡೆದವು. ಅದ ಕಾರಣ ನಿಮ್ಮನ್ನು ಇಲ್ಲಿ ಕರೆಸಿ ಒಂದು ಅಧಿನಂದನಾ ಸಮಾರಂಭವನ್ನು ಮಾಡಬೇಕೆಂದು ಕಲೆ ದಿನವೇ ಮ್ಯಾ.ಕೆ.ಎಂ.ಹರಿದಾಸ ಭಟ್ ಮತ್ತು ನಾನು ಮಾತನಾಡಿಕೊಂಡೆವು.

ನಾನು ನಾಲ್ಕು ದಿನಗಳಿಗಾಗಿ ಬೆಂಗಳೂರಿಗೆ ಹೋದಾಗ ನಿಮಗೆ ಪ್ರಶಸ್ತಿ ಬಂದ ವಿಷಯ ಅಲ್ಲಿಯೇ ಗೊತ್ತಾಯಿತು.

ನಿಮ್ಮ ಅನಿಸಿಕೆ ' ತರಂಗ ಮತ್ತು ನಾನು ' ಇಷ್ಟರವರೆಗೆ ಬಂದಿಲ್ಲ. ದಯವಿಟ್ಟು ಬೇಗನೇ ಕಳಿಸಿಕೊಡಿ.

ನಿಮ್ಮ ಆರೋಗ್ಯ ಹೇಗಿದೆ? ನೀವು ಕಲೆ ಕಡೆ ಯಾವಾಗ ಬರುತ್ತೀರಿ?

ಧನ್ಯವಾದಗಳೊಂದಿಗೆ,
ನಿಮ್ಮ ವಿಶ್ವಾಸಿ,

ಸಂತೋಷ್ ಮುರ್ಮುಣ್ಣಿ
ಸಂಪಾದಕ.

'ನಾನು ಧನ್ಯವಾದಗಳೊಂದಿಗೆ
ನಿಮ್ಮ ವಿಶ್ವಾಸಿ'
ನಿಮ್ಮ ತಲಪಲ್ಲವೆ?

ಶ್ರೀ ಪಾ.ವೆಂ.ಅಚಾರ್ಯ,
ಹುಬ್ಬಳ್ಳಿ.

"UDAYAVANI" Kannada Daily • "TUSHARA" Kannada Monthly • "ROOPATARA" Kannada Cine Monthly

ಕೆನಕೆ MANIPAL PRINTERS & PUBLISHERS LIMITED

REGISTERED OFFICE

UDAYAVANI BUILDING, PRESS CORNER, MANIPAL - 576 119, KARNATAKA (INDIA)



केनरा बैंक

(भारत सरकार का उपक्रम) (प्रधान कार्यालय - बंगलूर-560 002.)

CANARA BANK

(A GOVERNMENT OF INDIA UNDERTAKING) (H.O.: Bangalore-560 002)

DIVISIONAL OFFICE: SHIMOGA

संदर्भ सं. / Ref. No. : **DOS:DEV:9231:91-92:SKS**

दिनांक / Date : **21st March, 1992**

Dear Sri. Acharya,

We are overwhelmed to learn that the prestigous
"GOYANKA AWARD" for Journalism for 1990-91 was conferred
on you on 17.3.1992 at Bombay.

Journalism as such is a tough subject which attracts more
of FOES than FRIENDS. Also the Journalists are the persons
who bring to light the deficiencies and also highlight the
achievements etc in any system, Administration etc through
their articles. This really needs courage and conviction
on the part of Journalist.

Conferring of the above AWARD to you is an indication of
your involvement and the dedication to the profession and
recognition of untiring services that you are rendering
through the media.

On behalf of self and the Institution which I am serving
ie., 'CANARA BANK', I hereby convey **HEARTIST CONGRATULATIONS**
and wish for many more laurels in the days to come.

WITH KIND REGARDS

Sincerely yours

H.R. Athal
H. R. ATHAL
DIVISIONAL MANAGER

TO
Sri. P.V. Acharya,
Journalist,
82, K.H.B. Colony,
Visneshwarnagar,
H U B L I - 580 032

శివరామ్ బి.వె. కళామఃరిగే,

శ్రీధరం నమస్కరణ్యం.

తమనో సామంతం క్షుణ్ణం బంధ విద్య నమో
కేనానా సంకల్పవస్తుంబువనాటికి. నీవేల్ల నమో లంక వాదరి
ద్రోణాతామఃరిగే (శివల నమస్క నమ వలవస్తుంబు
వలవనామివస్తు, శాల!). వకేదరి దుకవిదయో గాననామివ
హరిచ్చి కలిచ్చివే. శివకుంబయో అంకం నమస్కరణ్యం
క్షుణ్ణంబువనామివస్తు నమస్కరణ్యం అలాగే శివం.

నన్నీ అభినందనామివస్తు శ్రీధరంబువనామివస్తు.

శ్రీధరంబువనామివస్తు

శ్రీధరం

లక్ష్మణం. శివం
'మీనా' లాగిచ్చివే
కేనానా 50000

శ్రీధరం
21/2
16/2/92



ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

[ಸ್ಥಾಪನೆ : ೧೯೯೦]

ಶತಮಾನೋತ್ಸವ ವರ್ಷ ೧೯೯೦

ಕ್ರಮಾಂಕ : 371/91-42

ದಿನಾಂಕ : 7-2-1992

ಅಧ್ಯಕ್ಷರು :
ಶ್ರೀ ಸಾಬೀಲ ಪುಟ್ಟಸ್ವ

ಗೆ -

ಶ್ರೀ ಪಾ. ವಿಂ. ಅಜಾಯ್
82, ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲನಿ
ಹುಬ್ಬಳ್ಳಿ - 22

ಉಪಾಧ್ಯಕ್ಷರು :
ಶ್ರೀ ಸದಾನಂದ ಎಸ್. ಶಿವಳ್ಳಿ

ಸನ್ಮಾನಕ್ಕರೆ,

ಕಾರ್ಯಾಧ್ಯಕ್ಷರು :
ಶ್ರೀ ಕೆ. ಎಚ್. ಜಮಾಹಾರ

ತಮ್ಮನ್ನು 1991 ನೇ ಸಾಲಿನ ಬಿ.ಡಿ.ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದನ್ನು ಪತ್ರಿಕೆಗಳಲ್ಲಿ ಓದಿ ಅತ್ಯಂತ ಸಂತೋಷವಾಯಿತು. ತಮಗೆ ನಂದ ಈ ಗೌರವದ ಸಂಬಂಧದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವಾ ಪಾಲ - ಗೊಂಡಿ ಎಂಬ ತಿಳಿಸುತ್ತ ತಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಕೋಶಾಧ್ಯಕ್ಷರು :
ಡಾ. ಸೋಮಶೇಖರ ಇವ್ರಾಪೂರ

ತಮಗೆ ಉತ್ತರೋತ್ತರ ಆಯುರಾರೋಗ್ಯ ಭಾಗ್ಯವನ್ನು ದೇವರು ಕರುಣಿಸಲಿ. ಇನ್ನೂ ಹೆಚ್ಚಿನ ಗೌರವಗಳು ಸಲ್ಲಲಿ ಎಂದು ಸಂಘದ ಪರವಾಗಿ ಹಾಗೂ ವೈಯಕ್ತಿಕವಾಗಿ ಹಾರೈಸುತ್ತೇನೆ.

ಪ್ರಧಾನ ಕಾರ್ಯದರ್ಶಿ :
ಪ್ರೊ. ಬಿ. ಡಿ. ಗುಂಟೆಟ್ಟಿ

ವಂದನೆಗಳೊಂದಿಗೆ,

ಸಹ ಕಾರ್ಯದರ್ಶಿ :
ಪ್ರೊ. ಶಿವಾನಂದ ಗಾಳಿ

ತಮ್ಮ ವಿಶ್ವಾಸದ,

(ಬಿ. ಬಿ. ಗುಂಟೆಟ್ಟಿ)
ಪ್ರಧಾನ ಕಾರ್ಯದರ್ಶಿ

ಕಾರ್ಯಕಾರಿ ಸಮಿತಿ ಸದಸ್ಯರು :
ಶ್ರೀ ಸಿದ್ದಲಿಂಗ ದೇಸಾಯಿ
ಪ್ರೊ. ಚಂದ್ರಶೇಖರ ಸಾಬೀಲ
ಶ್ರೀ ಸಂಗನುಸವ ಮಟ್ಟಿ
ಪ್ರೊ. ಎಸ್. ಸಿ. ಹಿರೇಮಠ
ಡಾ. ದೇವೇಂದ್ರಕುಮಾರ ಹಕಾರಿ
ಶ್ರೀ ಎಸ್. ಎಂ. ಹೊಳೆಯಣ್ಣ ವರ
ಪ್ರೊ. ಎಸ್. ಎಸ್. ಭದ್ರಾಪೂರ
ಶ್ರೀ. ಎಚ್. ಸಿ. ವೊಗಲಿ
ಶ್ರೀಮತಿ ಲೀಲಾ ಹಾಗರಗಿ



ಕನ್ನಡ ಸಾಹಿತ್ಯ ಸಂಗಮ ಮುಂಬಯಿ KANNADA SAHITYA SANGAMA BOMBAY

C-106 RAJESH EKSAR ROAD BORIVLI WEST BOMBAY-400 092. Tel : 601 04 89

ಪ್ರಿಯ ಶ್ರೀ ಜಿ.ವೆಂ.ಆಚಾರ್ಯ
ಅವರಿಗೆ,
ನಿರವರ ವಂದನೆಗಳು.

ಕನ್ನಡ ಗದ್ಯ ಲೇಖನಕ್ಕೆ ಸಿಂಹ ಪಾತನ ವನ್ನಿತ್ತು ಮೂವತ್ತು
ನಿರೀಕ್ಷಿಸಿ ಕೊಟ್ಟು, ನೀಡಿದ ಕನ್ನಡದ ಜಿಮ್ಮೆಯ ಮೂರು
ಪತ್ರಿಕೆ 'ಕವ್ಯಾಶಿ'ಯ ಸಂಪಾದಕರಾಗಿಯೂ ಪತ್ರಿಕಾ ಕ್ರಮಗಳಲ್ಲಿ
ಕನ್ನಡಿಗರಿಗೆ ಬೆಳಕು ಮಾಡಿ ಕೊಟ್ಟು ನೀಡುವ ಮೂರು ಮೂಲಗಳಾಗಿ
ಸುತಿಸಿ ದೀರಿ. ನಮ್ಮೆಲ್ಲರ ಅತ್ಯಂತ ಬರಹಗಾರರಾದ ತಮಗೆ
1991 ರ ಡಿ.ಡಿ.ನಿಯಂತ್ರಣ ಪ್ರಕೃತಿಯು ಘೋಷಿತವಾದ ಮೂರು
ನಮಗೆ ಅಭಿನಂದನೆಗಳು. ತಮಗೆ ಸ್ವಾಮ್ಯವಹ ಕ
ಅಭಿನಂದನೆಗಳು.

ಕನ್ನಡದ ಜಗತ್ತಿನಲ್ಲಿ, ಭಾರತೀಯ ಭಿನ್ನಭಿನ್ನಗಳಲ್ಲಿ ಕೆಲವು ಪತ್ರಕರ್ತರೂ
ಪ್ರಾಚಾರ್ಯರೊಡನೆ ರಾಜ್ಯ ಸುಧಾರಣೆ ಪ್ರಕೃತಿಯನ್ನು ಗಳಿಸಿ ಕೊಟ್ಟು
ಕನ್ನಡದ ಬಾಹ್ಯವನ್ನು ಇನ್ನೂ ಎತ್ತರಕ್ಕೆ ಏರಿಸಿ ಅಟ್ಟಿ. ಭವ್ಯವಾಗಿದ್ದು

ಇತ್ತೀಚೆಗೆ ನಿರೀಕ್ಷಿಸಿ,
ತಮಗೆ ಅಭಿನಂದನೆಗಳು ಬಯಸುತ್ತಿರುವ,

ರತ್ನಾಕರ ಶೆಟ್ಟಿ

Handwritten signature and date: 11/2/92

ಪಿ.ಸಿ.ಸಿ: ಪ್ರಕೃತ ಪ್ರವಾಸ ಸಮಾಜದ ಸುಖವನ್ನು ಬಯಸುತ್ತೇನೆ. ಮೂಲಕವಾಗಿ ಕನ್ನಡ ಕ್ರಮಗಳನ್ನು
ಬಿಟ್ಟು ತಿಳಿಸಿ. ನಾವು ಕನ್ನಡಕ್ಕೆ ಸಂಪಾದಕರಾಗುತ್ತೇವೆ.

- 5 -



ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ, ಹುಬ್ಬಳ್ಳಿ.
(ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟಕ್ಕೆ ಸಂಬಂಧಿಸಿದೆ)

The Karnataka State Government Daily Wage Employees Federation, Hubli.

(Affiliated to the Indian Revolutionary Trade Unions Confederation, Hubli.)
4, Journalists Colony, Nripatunga Hills (West), HUBLI-580 032.

Ref.No.: KGDWEF/

Date: 5/2/92

PRESIDENT

Prof. **K.S.SHARMA** M.A.,LL.M.,D.P.A.

Phone: 73486

ಆತ್ಮೀಯ ಹಿರಿಯರಾದ
ಶ್ರೀ ಐ.ವಿಂ.ಅಶೋಕರವರಿಗೆ
ವಂದನೆಗಳು.

ಭಾರತೀಯ ಭೂಮಿ ಸತ್ತೀರ್ಪೆದ್ರಮುಕ್ತಿ
ಸಂಘವು ಮತ್ತು ಸೇವೆಗಾಗಿ 1991ನೇ
ನಾಲ್ಕನೇ ಬಿ.ಡಿ.ನೀಯಂಕ ಪ್ರತಿಷ್ಠೆಮತ್ತು
ನಿಮಗೆ ಕೊಟ್ಟಿರುವುದನ್ನು ಕವಿಮನೆ
ಕೋವ ಶಂಕೋ ಮನಗಡೆ.

ನಮ್ಮ ಪುಸ್ತಕವೂ ಲಭ್ಯವಾಗಬೇಕು.

ತಮ್ಮ ವಿಶ್ವಾಸಿ.

ಕೆ.ಪು.ಕೆ.ಕೆ.

(ಪ್ರಿ) 48.ವಿ.ವಿ.ಕೆ.ಕೆ.

ಮಂಡ್ಯದಿಂದ
5/2/92

ಶ್ರೀ ಐ.ವಿಂ.ಅಶೋಕರವರಿಗೆ,
ಮಂಟಪವು ಸಿ. ಕೋವನಿ,
ವಿಶ್ವೇಶ್ವರನಗರ,
ಹುಬ್ಬಳ್ಳಿ - 580032

INDIAN EXPRESS
ಕನ್ನಡಪತ್ರ

Feb 6, 1992

ಕಿರಲಗಡ ತಾಕೆ ಲೋ

ಲೋಕಾಂಗನೇನು .

ನೀಮಂತಾ ಪ್ರಾಕ್ತ ಕುವ ಲೋ ವ್ಯಕ್ತನೇ ಕೀಕೆ .
ನೀ ತುಲನಾ ಇತಿ ಕಾಗಲನಾ ಪ್ರಾಕ್ತಕಾಂಗನೇ
ಇತಿ ಸ್ವಂತಕಾಂಗನೇ .

ಪ್ರಾಕ್ತ ಕುವ ಲೋಕಾಂಗನೇ .
SARJOO KATKAR
18/2
ಪ್ರಾಕ್ತಕಾಂಗನೇ
SARJOO KATKAR

● ಸರಜೂ ಕಾಟ್ಕರ್ ಜಿಲ್ಲಾ ವರದಿಗಾರ ಇಂದಿಯನ್ ಎಕ್ಸ್‌ಪ್ರೆಸ್/ಕನ್ನಡಪತ್ರ ಬೆಂಗಳೂರು
ದೂರವಾಣಿ (0851)-23872

SARJOO KATKAR M. A
STAFF CORRESPONDENT

DALVI BUILDING, KIRLOSAR ROAD BELGAUM 590 002
RESID: "KAVYA" MAHANTESH NAGAR BELGAUM-590018
TELEPHONE: 0851-23876

ಶಿವಮೊಗ್ಗ ಜಿಲ್ಲಾ ಪ್ರೆಸ್ ಗಿಲ್ಡ್, ಶಿವಮೊಗ್ಗ.

ಉಷಾಸುಹಿ ದಿನಪತ್ರಿಕೆ ಕಾರ್ಯಾಲಯ, ಕಸ್ತೂರಬಾ ರಸ್ತೆ, ಶಿವಮೊಗ್ಗ - 577 202.



ದಿನಾಂಕ... 24.2.1992...

ಅಧ್ಯಕ್ಷರು :

ಎಸ್. ಹೆಚ್. ರಂಗಸ್ವಾಮಿ
ಫೋನ್ : 4557

ಉಪಾಧ್ಯಕ್ಷರು :

ಎ. ಡಿ. ಸುಬ್ರಹ್ಮಣ್ಯ, ಸಾಗರ
ಪಿ. ದೇವಣ್ಣರಾವ್, ತೀರ್ಥಹಳ್ಳಿ
ಟಿ. ರಾಮಚಂದ್ರರಾವ್, ರಿಪನ್ ವೇಟಿ

ಪ್ರಧಾನ ಕಾರ್ಯದರ್ಶಿ :

ಎಸ್. ಮಂಜುನಾಥ್ ಶೇಟ್
ಫೋನ್ : 3550

ಕಾರ್ಯದರ್ಶಿಗಳು :

ಗಿರೀಶ್ ಉಮ್ಮಾಯ್, ಶಿವಮೊಗ್ಗ
ಟಿ. ಎಸ್. ಅನಂದಕುಮಾರ್, ಭದ್ರಾವತಿ

ಸಂಘಟನಾ ಕಾರ್ಯದರ್ಶಿಗಳು :

ಕತ್ತಿಗೆ ಜಿ. ರುದ್ರಪ್ಪ, ಹೊನ್ನಾಳಿ

ಮಿಷಾಂಚಿ :

ಎನ್. ಎಂ. ಶಶಿಕುಮಾರ್
ಫೋನ್ : 2513

ಕಾರ್ಯಕಾರಿ ಸದಸ್ಯರು :

ಎನ್. ಎಸ್. ಜನಾರ್ಧನರಾವ್, ನ್ಯಾಮತಿ
ಎಸ್. ಎನ್. ಸುಬ್ರಹ್ಮಣ್ಯ, ಶಿಕಾರಿಪುರ
ಪು. ಶಿವಶಂಕರ ಮೂರ್ತಿ, ಶಿವಮೊಗ್ಗ
ಯು.ವಿ. ಮಂಜುನಾಥ ಐತಾಳ್, ಶಿವಮೊಗ್ಗ
ಹಾದಿಗಲ್ಲು ಲಕ್ಷ್ಮೀನಾರಾಯಣ, ತೀರ್ಥಹಳ್ಳಿ
ಎನ್. ಕೆ. ಪುಂಡರೀಕರಾವ್, ಸೌಕಂಗೆ
ಸುನಂದಾ ದೇಸಾಯಿ, ಚಂದ್ರಗುಪ್ತಿ
ಹೆಚ್. ರಾಮಚಂದ್ರ ಶೆಟ್ಟಿ, ಸಾಗರ
ಕೆಂಚಿಕೊಪ್ಪ ಪರಮೇಶ್ವರಪ್ಪ, ಹೊನ್ನಾಳಿ

ಗೆ,

ಶ್ರೀ ಪಂ.ವೆಂ.ಆಚಾರ್ಯ,
ಪತ್ರಕರ್ತರು,
ಬೆಂಗಳೂರು.

ಮಾನ್ಯರೆ,

ಹೃತ್ತತ್ವಾರ್ಥಕ ಅಭಿನಂದನೆಗಳು.

ಪತ್ರಿಕಾ ಕ್ಷೇತ್ರದಲ್ಲಿ ನಿಷ್ಠಾವಂತವೆನಿಸಿ ಸಲ್ಲಿಸಿ, ಘನತೆವೆತ್ತ
ತಮಗೆ ಈ ವರ್ಷದ "ಗೋಯಂಕಾ" ಪ್ರಶಸ್ತಿ ಲಭಿಸಿರುವುದು
ನಮಗೆಲ್ಲಾ ಸಂತಸದ ಸಂಗತಿ.

ಗೌರವಪೂರ್ಣವಾದ ಈ ಪ್ರಶಸ್ತಿಯನ್ನು ಪಡೆದು
ವ್ಯಕ್ತಿಯ ಘನತೆ, ಗೌರವಗಳನ್ನು ಹೆಚ್ಚಿಸಿಕೊಟ್ಟು ತಮಗೆ
ಶಿವಮೊಗ್ಗ ಜಿಲ್ಲೆಯ ಪತ್ರಕರ್ತರ ಪರವಾಗಿ ಹೃತ್ತತ್ವಾರ್ಥಕ
ಅಭಿನಂದನೆಗಳು.

ಇಂತಿ ವಿಶ್ವಾಸದ

ಪ್ರಧಾನ ಕಾರ್ಯದರ್ಶಿ.

20-3-92

Capt. Mohindra

Dear Capt. Mohindra

We have reached Hubli comfortably.

Although the Goenka award Function had to be ~~post~~ postponed for reasons beyond the control of the control of the Foundation, I thank you for the decent arrangements you made for us during our stay in Bombay and for the consideration you and your staff showed to us.

I hope the date of the postponed date of the function will be made known to us in sufficient advance.

With regards,

Yours sincerely,
T. V. M.

On this occasion, I congratulate my young friend
Sri T. N. Ninan, co-reipient of the Goenka award.
He has many more years ahead and I hope he will
scale newer heights in the profession.

- 2 -

Finally, I place on record ~~that~~ my hope that journalism in my
language Kannadax should grow and expand and branch out so as to
equal its English and other European counterparts. The present Award,
I hope, will contribute ^{to} efforts in that direction.

Thank you all.

Camp, Bombay
March 17, 1992

(P. V. Acharya)

.....

My Chairman, Sri J.R.D. Tata, Chief-guest, Sri Achyut Patwardhan, Sri Nani Palkhiwala, Sri B.G. Varghese, Mr Justice Tukapurkar, Dr. L.R. Ananthmurthy, Smt. Saroj Goenka, Sri Vivek Goenka, Sri Manoj Santhalia, Sri T.J.S. George, Sri T.N. Ninan and distinguished guests,

It is little difficult for me to express myself adequately on this occasion when the highest recognition in the land for Journalism in an Indian language for the year is being conferred on me. I consider it to be an honour to the Kannada language in which I have been writing during the last fifty years or so and I am thankful to the B.D. Goenka Foundation and the Committee which has selected me for the honour. ^{To} The late Ramanath Goenka's forethought in ensuring that atleast one award should go every year to an Indian language, I bow in gratitude.

I am also elated that the award has given me an opportunity to see towering personalities like Shri J.R.D. Tata, Shri Nani Palkhiwala and the honoured members of the Jury whom I have known by their writings and activities only.

Sir, It has been my good fortune to be recognised for my work quite early. My employers, the Loka Shikshna Trust, trusted me enough to put me in the editorial charge of the Kannada monthly digest Kasturi which was quite a new type of magazine when it was founded in the year 1956. The magazine gained reputation not only in Karnataka but also by the readers in Maharashtra and Andhra. My endeavour has been not to stress the negative aspect of Indian life but the positive side, not to provoke conflict but to create an understanding of the problem; to create an awareness of the contemporary world around us, rather than to dwell on the glorious but dead past. In an effort to create a new consciousness, the magazine contributed its ^{mite} to the development of modern Kannada which the Citation has noticed.

^{Since} ~~Since~~ my retirement in 1975, I have continued to write to journals on variety of topics including Wordlore, contributing to the understanding of words, the basic stock-in-trade of all literatures. But Sir, doing ~~things~~ is one thing and being recognised for the work is another. I am grateful that my own State and people have rewarded me sufficiently and now the B.D. Goenka Award is the highest recognition that has come my way for which I thank all concerned.

It is little difficult for me to express myself adequately on this occasion when the highest recognition in the land for Journalism in an Indian language for the year is being conferred on me . I consider it to be an honour to the Kannada language in which I have been writing during the last fifty years or so and I am thankful to the B.D.Goenka Foundation and the Committee which has selected me for the honour. ^{to} The late Ramanath Goenka's forethought in ensuring that atleast one award should go every year to an Indian language, I bow in gratitude.

I am also elated that the award has given me an opportunity to see towering personalities like Shri J.R.D.Tata, Shri Nani Palkhiwala and the honoured members of the Jury whom I have known by their writings and activities only.

Sir, It has been my good fortune to be recognised for my work quite early. My employeers, the Loka Shikshna Trust , trusted me enough to put me in the editorial charge of the Kannada monthly digest Kasturi which was quite a new type of magazine when it was founded in the year 1956. The magazine gained reputation not only in Karnataka but also by the readers in Maharashtra and Andhra. My endeavour has been not to stress the negative aspect of Indian life but the positive side, not to provoke conflict but to create an understanding of the problem; to create an awareness of the contemporary world around us, rather than to dwell on the glorious but dead past. In an effort to create a new consciousness, the magazine contributed its ^{mite} to the development of modern Kannada which the Citation has noticed.

^{Since} Since my retirement in 1975, I have continued to write to journals on a variety of topics including wordlore, contributing to the understanding of words, the basic stock-in-trade of all literatures. But Sir, doing things is one thing and being recognised for the work is another. I am grateful that my own State and people have rewarded me sufficiently and now the B.D.Goenka Award is the highest recognition that has come my way for which I thank all concerned.

Mr. Chairman, Sri JRD Tata, chief-guest, Sri Achyut Patil, Sri Nani Palkhiwala, Sri B.G. Varghese, Hon. Justice Tulzapurkar, Dr. M.R. Ananthamurthy, Smt. Paro Goenka, Sri Vivek Goenka, Sri Manoj Santhalia and distinguished guests.

It is little difficult for me to express myself adequately on this occasion when the highest recognition in the land for Journalism in an Indian language for the year is being conferred on me. I consider it to be an honour to the Kannada language in which I have been writing during the last fifty years or so and I am thankful to the B.D. Goenka Foundation and the Committee which has selected me for the honour. ^{To} The late Ramanath Goenka's forethought in ensuring that atleast one award should go every year to an Indian language, I bow in gratitude.

I am also elated that the award has given me an opportunity to see towering personalities like Shri J.R.D. Tata, Shri Nani Palkhiwala and the honoured members of the Jury whom I have known by their writings and activities only.

Sir, It has been my good fortune to be recognised for my work quite early. My employers, the Loka Shikshna Trust, ~~trused~~ trusted me enough to put me in the editorial charge of the Kannada monthly digest Kasturi which was quite a new type of magazine when it was founded in the year 1956. The magazine gained reputation not only in Karnataka but also by the readers in Maharashtra and Andhra. My endeavour has been not to stress the negative aspect of Indian life but the positive side, not to provoke conflict but to create an understanding of the problem; to create an awareness of the contemporary world around us, rather than to dwell on the glorious but dead past. In an effort to create a new consciousness, the magazine contributed its ^{mite} ~~light~~ to the development of modern Kannada which the Citation has noticed.

^a Since my retirement in 1975, I have continued to write to journals on variety of topics including Wordlore, contributing to the understanding of words, the basic stock-in-trade of all literatures but Sir, doing things is one thing and being recognised for the work is another. I am grateful that my own State and people have rewarded me sufficiently and now the B.D. Goenka Award is the highest recognition that has come my way for which I thank all concerned.

On this occasion I congratulate my young friend Sri T.N. Ninan, corecipient of the Goenka award. He has many more years ahead and hope he will scale newer heights in the profession.

On this occasion, I congratulate my young friend Sri T.N. Ninan, co-receptionist of the Goethe Award. He has many more years and I hope he will reach newer heights in the profession.

- 2 -

Finally, I place on record ~~that~~ my hope that journalism in my language Kannada should grow and expand and branch out so as to equal its English and other European counterparts. The present Award, I hope, will contribute ^{to} efforts in that direction.

Thank you all.

Camp: Bombay
March 17, 1992

(P.V.Acharya)

.....

Finally , I place on record that my hope that journalism in my language Kannadaz should grow and expand and branch out so as to equal its English and other European counterparts. The present Award, I hope, will contribute efforts in that direction.

Thank you all.

Camp, Bombay
March 17, 1992

(P.V.Acharya)

.....

Capt Raj Mohindra
Chief Executive

I N D I A N
E X P R E S S
N E W S P A P E R S
B O M B A Y
P V T. L T D.

CE/92/065

10th March, 1992

Dear Shri Acharya,

I am writing this letter to apprise you of the administrative arrangements for your forthcoming visit to Bombay in connection with the B.D.Goenka Award function.

The accommodation for you and your family has been arranged at the Oberoi Towers, Nariman Point, from 16th to 18th March, 1992. Your Liaison Officer for the visit will be Mr Emmanuel Fernandes (Tel No 202 87 22). A car will be at your disposal for the duration of your stay at Bombay. Mr Fernandes will receive you at Dadar Railway Station at 8:00 am on the 16th and will also see you off at the time of your departure from Bombay at 8:40 pm on the 18th March by Mahalaxmi Express.

We shall be grateful if you would kindly make it convenient to arrive at the Regal Room in the hotel at 6:50 pm on Tuesday, the 17th March for the function.

Please do not hesitate to contact me if I can be of any assistance to you during your stay in Bombay. You may contact me on Tel Nos 202 24 13 (Off) and 215 13 07 (Res).

With regards,

Yours sincerely,
Raj Mohindra

(Capt Raj Mohindra)
Chief Executive

Shri P.V. Acharya
Bangalore



Express Towers.
Nariman Point.
Bombay 400 021.
Tel: 202 24 13
& 202 26 27
Tlx: 011 82276 &
82585 INEX IN
Fax: 022 2022 & 39

CE/92/065

10th March, 1992

I am writing this letter to advise you of the administrative arrangements for your forthcoming visit to Bombay in connection with the B.D.Goenka Award function.

The accommodation for you and your family has been arranged at the Oberoi Towers, Nariman Point, from 16th to 18th March, 1992. Your Liaison Officer for the visit will be Mr. Emmanuel Fernandes (Tel No 202 87 22). A car will be at your disposal for the duration of your stay at Bombay. Mr. Fernandes will receive you at Dadar Railway Station at 8:00 am on the 16th and will also see you off at the time of your departure from Bombay at 8:40 am on the 18th March by Maharashtra Express.

We shall be grateful if you would kindly make it convenient to arrive at the Royal Room in the hotel at 6:30 am on Tuesday, the 17th March for the function.

Please do not hesitate to contact me if I can be of any assistance to you during your stay in Bombay. You may contact me on Tel Nos 202 24 13 (Off) and 212 13 07 (Res).

(Capt Raj Mohindra)
Chief Executive

Shri P.V. Acharya
Bangalore

Venkatesh P. R. V. I W Express

No 2028722

Hayawadan Acharya 4114907

MINUTE TO MINUTE PROGRAMME OF THE BDG AWARD FUNCTION
TO BE HELD ON 17TH MARCH 1992 AT THE OBEROI TOWERS (REGAL ROOM)

SR NO	EVENT	TIME	TOTAL TIME	REMARKS
1	INTRODUCTION BY THE COMPERE	1915	2 MINS	COMPERE'S PODIUM
2	INVOCATION BY NAUSHAD ALI	1917	5 MINS	(a) SPECIAL STAGE (b) MUSICIANS TO BE CONDUCTED TO SEATS NEAR THE STAGE KEPT VACANT FOR THEM BY THE USHER
3	WELCOME ADDRESS BY SHRI VIVEK GOENKA	1922	4 MINS	MAIN PODIUM
4	FLORAL TRIBUTES	1926	5 MINS	(a) SHRI J.R.D. TATA (b) SHRI ACHYUT PATWARDHAN (c) SHRI NANI PALKHIVALA (d) SHRI B. G. VERGHESE (e) SHRI V. D. TULZAPURKAR (f) DR U.R. ANANTHA MURTHY (g) SMT SAROJ GOENKA (h) SHRI VIVEK GOENKA (i) SHRI MANOJ K. SONTHALIA
5	SPEECH BY SMT SAROJ GOENKA	1931	5 MINS	MAIN PODIUM
6	SMT GOENKA PRESENTS THE FIRST COPY OF THE BROCHURE TO THE CHIEF GUEST FOR RELEASE	1936	2 MINS	BROCHURE BROUGHT OUT IN THE MEMORY OF SHRI RAMNATH GOENKA
7	THE CHIEF GUEST RELEASES THE BROCHURE	1938	1 MIN	STAGE
8	SPEECH BY SHRI NANI PALKHIVALA	1939	5 MINS	MAIN PODIUM
9	SPEECH BY SHRI ACHYUT PATWARDHAN	1944	10 MINS	MAIN PODIUM
10	READING OF CITATION OF DR P.V. ACHARYA BY SHRI PALKHIVALA	1954	2 MINS	(a) MAIN PODIUM (b) CHIEF GUEST IS CONDUCTED TO THE CHAIR NEAR THE PODIUM BY SHRI PALKHIVALA (c) DR ACHARYA IS CONDUCTED TO THE STAGE BY SHRI V. RANGANATHAN

- 11 PRESENTATION OF 1956 3 MINS (a) MAIN
THE AWARD TO DR PODIUM
ACHARYA BY CHIEF (b) USHER TAKES OVER BOUQUET,
GUEST CITATION AND CHEQUE
FROM DR ACHARYA
- i. BOUQUET ii. SHAWLS iii. CITATION
iv. CHEQUE v. (TROPHY)
- 12 RESPONSE BY DR 1959 5 MINS ON COMPLETION DR
ACHARYA IS CONDUCTED
TO HIS SEAT
ON THE STAGE
BY THE USHER
- 13 READING OF 2004 2 MINS (a) MAIN
CITATION OF PODIUM
SHRI T. N. NINAN (b) SHRI NINAN IS
BY SHRI ESCORTED TO THE
PALKHIVALA STAGE BY CAPT RAJ
MOHINDRA
- 14 PRESENTATION OF 2006 3 MINS (a) MAIN
THE AWARD TO SHRI PODIUM
NINAN BY THE CHIEF (b) USHER TAKES OVER THE
GUEST BOUQUET, CITATION AND
THE CHEQUE FROM SHRI
NINAN
- i. BOUQUET ii. SHAWLS iii. CITATION (c) SHRI PALKHIVALA
iv. CHEQUE v. (TROPHY) CONDUCTS THE CHIEF
GUEST TO HIS SEAT
- 15 RESPONSE BY 2009 5 MINS (a) MAIN
SHRI NINAN PODIUM
(b) ON COMPLETION SHRI
NINAN IS ESCORTED
TO HIS SEAT ON THE
STAGE NEXT TO DR
ACHARYA BY THE USHER
- 16 VOTE OF THANKS 2014 5 MINS (a) MAIN
BY SHRI SONTHALIA PODIUM
(b) ON COMPLETION OF
VOTE OF THANKS, DR
ACHARYA'S CHAIR IS
PLACED ON THE RIGHT
HAND SIDE OF THE
GROUP AND DR ACHARYA
IS CONDUCTED TO HIS
SEAT BY AN USHER.
SHRI NINAN'S CHAIR
IS PLACED ON THE
LEFT HAND SIDE OF
THE GROUP AND
SHRI NINAN IS
CONDUCTED TO HIS
SEAT BY THE USHER.
- 17 GROUP PHOTOGRAPH 2019 5 MINS STAGE
- 18 DINNER ANNOUNCEMENT ON COMPLETION
BY THE COMPERE. OF S.NO 17

NOTES

- (A) USHERS TO HAND OVER BOUQUET, SHAWL, CHEQUE AND CITATION TO CHIEF GUEST, IN THAT ORDER, FOR BOTH THE AWARD WINNERS.
- (B) USHERS TO HAND OVER BOUQUET, SHAWL, CHEQUE AND CITATION TO THE LIAISON OFFICERS (SHRI EMMANUEL FERNANDES FOR DR ACHARYA AND SHRI SANJAY DIXIT - SHRI NINAN) FOR SAFE CUSTODY AND FOR FINALLY REACHING THESE TO THE RESPECTIVE CARS OF THE AWARD WINNERS.
- (C) SHRI MUNIR NABI TO TAKE CHARGE OF THE 2 TROPHIES AND TO ARRANGE THEIR DESPATCH BY AIR TO DESTINATIONS AS DESIRED BY THE AWARD WINNERS.
- (D) THE TOTAL TIME ALLOTTED FOR THE SPEECHES IS FOR THE PURPOSE OF PLANNING ONLY. SPEAKERS CAN CHANGE THE TIMINGS SHOULD THEY SO DEEM.

CE's OFFICE

No: CE/065

Date 12.3.1992

March 4, 1992

Dear Shri George,

This is in continuation of my previous letter. As mentioned in that letter, I am herewith enclosing the addresses of my select friends whom I would like you to invite for the award presentation ceremony. Hope you would arrange for it.

I presume that copies of invitation would be sent to the leading newspapers in Karnataka. I am particular that invitations are sent to dailies published from Mangalore and Manipal in Dakshina Kannada district.

I got the message from Shri Belgaumkar that I would be lodged at Hotel Oberoi in Bombay and that I would be receiving by the Bombay staff on arrival in Bombay on 16th morning. Many thanks for the same.

Thanking you once again.

Yours sincerely

(H.V. Khar)

SShri T.J.S. George,
Trustee, B.D. Goenka Foundation,
Express Building,
Queens Road,
Bangalore 560 001



THE B. D. GOENKA
FOUNDATION

EXPRESS BUILDING • QUEEN'S ROAD • BANGALORE-560 001 • TEL: 266895

18-2-92

Dear Mr Acharya,

I am sorry I could not write to you earlier, but may I on behalf of the Trustees congratulate you on your being chosen for this year's BDG Award.

As conveyed to you through our staff correspondent Mr Belgaumkar, the presentation function will be held in Bombay on the evening of March 17, a Tuesday, with Mr J.R.D.Tata as the chief guest. After you make your wishes known to Mr Belgaumkar, we will arrange for your travel to Bombay and stay there.

The procedure at the award function is that a member of the jury, usually Mr Nani Palkhivala, will read the citation, then the awardee will be escorted to the platform where the chief guest will make the presentation. The awardee then makes a brief response, usually no more than five minutes. He is then escorted back to his seat.

There will be staff volunteers at the function to attend to you. If there is anything you want us to do, please let me know through Mr Belgaumkar.

Looking forward to meeting you in Bombay and with every good wish,

Yours sincerely, —


T.J.S. George
Trustee

Shri P.V.Acharya
Hubli

1972

Original sent to
Mr Acharya by
post today. This is
a back up copy which
you can give him in
case the one is lost
Regards. Gene



THE B. D. GOENKA
FOUNDATION

EXPRESS BUILDING • QUEEN'S ROAD • BANGALORE-560 001 • TEL: 266895

I am sorry I could not write to you earlier, but may I
on behalf of the Trustees congratulate you on your
being chosen for this year's BDG Award.


As conveyed to you through our staff correspondent
Mr Belgaumkar, the presentation function will be
held in Bombay on the evening of March 17, a Tuesday,
with Mr J.R.D. Tata as the chief guest. After you
make your wishes known to Mr Belgaumkar, we will
arrange for your travel to Bombay and stay there.

The procedure at the award function is that a
member of the jury, usually Mr Nani Palkhivala,
will read the citation, then the awardee will be
escorted to the platform where the chief guest
will make the presentation. The awardee then
makes a brief response, usually no more than
five minutes. He is then escorted back to his seat.

There will be staff volunteers at the function to
attend to you. If there is anything you want us
to do, please let me know through Mr Belgaumkar.

Looking forward to meeting you in Bombay and
with every good wish,

Yours sincerely,


T. J. S. George
Trustee

Shri P. V. Acharya
Hubli

ಶಾ. ವೆಂ. ಅಚಾರ್ಯ

ಸಾಹಿತಿ ಮತ್ತು ಪತ್ರಿಕೋದ್ಯೋಗಿ

ರಸ್ತೆ, ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲನಿ,

ವಿಕ್ಟೋರಿಯನ್ ನಗರ, ಹುಬ್ಬಳ್ಳಿ-೫೮೦೦೩೨.

P. V. Acharya

Kannada Author & Journalist

82, K H.B. Colony,

Vishweshwar Nagar. HUBLI-580 032.

Ref. No.

Date. April 30, 1992

Shri TJS George,
Trustee,
The B. D. Goenka Foundation,
Express Building,
Queens Road,
Bangalore 560 001

Dear Shri George,

The packet which you sent from Bangalore was delivered to me personally on Tuesday last by your Hubli Staff Correspondent Shri H.G. Belgaunkar. The packet contained among other things the Bank Draft for One Lakh of Rupees on the Indian Bank being the Award money.

I thank you profusely for this kind gesture on your part.

I have been ailing with Asthma for some time and it would have been very difficult for me to undertake the journey for the Award function at Bombay. It would have been an embarassment for all of us if I had come over there in that condition. Thank God, the formal function scheduled for Monday last was dropped. Now the ceremony could be held at a later time convenient for all of us which I hope would be at an early date.

I am particularly thankful to you for the consideration with which you and your Bombay office treated me all these days.

Thanking you. With regards.

31-1-1992.

To,

Sri T.J.S. George,
The B.D.Goenka Foundation,
BANGALORE-560 001.

Dear Sri T.J.S. George

I am sorry I could not contact you earlier since my seeing you in Bombay on the 17th of this month, I returned hereafter the G.D.Goenka Award Ceremony was postponed in unfortunate circumstances. I was informed that the postponed date of the award giving would be later made known to me.

I must however thank you for the very comfortable arrangements made during my stay at Bombay.

I am now called to my native place, Udipi, in South Kanara for an important family function to take place ~~there~~ in the middle of the next month, I plan to stay there for a few days. It would be of great help if you let me know when the Award Ceremony is now likely to take place so that I may arrange my stay at Udipi.

Thank you,

Yours sincerely,

ಪಾ. ವೆಂ. ಆಚಾರ್ಯ

ಸಾಹಿತಿ ಮತ್ತು ಪತ್ರಿಕನೀಡಿದ್ಯೋಗಿ

ರ.೨, ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲನಿ,

ವಿಶ್ವೇಶ್ವರನಗರ, ಹುಬ್ಬಳ್ಳಿ-೫೮೦೦೩೨.

P. V. Acharya

Kannada Author & Journalist

82, K H.B. Colony,

Vishweshwar Nagar. HUBLI-580 032.

Ref. No.

Copy

Date. 7th April
92

Dear Sir George,

I wrote to you last week enquiring about the possible date of the postponed ~~date of the~~ ^{23rd} Goenka Award ceremony.

As I wrote in that letter, I have to leave for Udupi (South Kanara) on the 9th inst., which is a little earlier than I anticipated. I give my Udupi address overleaf so that you may write to that address in case you ^{have anything} need to. I will ~~communicate~~ inform you when I return to Hubli.

Thanking you

Yours Sincere

To
Mr. T. J. S. George
Trustee, B. D. Goenka Foundation
Bangalore

P. V. Acharya

My Udupi Address:

P. V. Acharya
c/o Sri Radhakrishna Charya
Kanchanaganga
Amba Road, Ambalpaty,
Udupi (DK) 576103

'అమృత'

శ్రీ శ్రీ నాథానందాచార్య

ప్రకాశక 58, 107

27. 2. 92

నామకాండ ౩౭ వాని అధ్యాయములకు

శ్రీ ౧౬.౫. ౧౬౧ అక్షరముల గా రచించి,


వేదాంతము, శ్రీ శ్రీ నాథానందాచార్యుల వాగ్దేవతలను

కావలసి వచ్చినట్లుగా కృత్యములు చేసి

అక్షరములను అచ్చముగా వ్రాసి

అక్షరము

శ్రీ



ನೋಯಲಂತಾ ಪ್ರಶಸ್ತಿ

ಶ್ರೀಮತ್ ಭಕ್ತವತ್ಸಲ ರಾಜಾಜಿ ಸಿಂಹ
 ಲೇಖನ ೨೪೩೩ ಕುರಿತು. ಎರಡು
 ಕುಳಿಗಳಿಗಾಗಿ ಕೊಡು. ೪-ಗೆ
 ಕನಿಷ್ಠ ೨೫೦ ರೂಪಾಯಿ
 ಪರಿಶೀಲಿಸಿ.
 ಸಿ. ಸಿ. ಸಿ.
 ನಿರಂಜನ.

ನಿರಂಜನ ನಾಲಿಕೆಟ್ಟುರ
 ರವೀಂದ್ರ ನಗರ ಬದಾವಣಿ
 (ಸಾಯಿನಗರ ಪತ್ತಿರ,
 ಹುಬ್ಬಳ್ಳಿ - 580031.



ಶ್ರೀಮತ್. ವತ್ಸಲ ರಾಜಾಜಿ
 ಲೇಖಕರ ಕುರಿತು
 ಲೇಖನ ೨೪೩೩
 ಕುರಿತು - 32
 ಪಿನ್ PIN

Ack

5-2-92

~~ಕರ್ನಾಟಕ ಸರ್ಕಾರಿ ಅಶಾಲಾ~~
ಆಯಾ,

ನಗುಳ್ಳಿರಲು. ಪರಿವಿತ್ತಿರಲಾಗಿ
ಆಯಾ ಸೇವಾ ವಿಭಾಗಕ್ಕೆ ಬಂದ
ನಿರ್ದೇಶನವು ಇದಿದೆ. ಆಯಾ ವಿಭಾಗಕ್ಕೆ
ಉತ್ತರಿಸುವುದು.

ಇನ್ನೂ ವಿವರಿಸಿ ಆಯಾ
70 ರವರುಗಳು ಆಯಾಕೆ ಮಾಡುವುದಕ್ಕೆ
ಉತ್ತರಿಸುವುದು ಈ ಕಡೆಯ
ರೀತಿಯಲ್ಲಿ ಇದೆ.

ದಯವಿಟ್ಟು ಸಹಿ

willing I shall be acknowledged with a few lines of pleasantries, which will soar my spirits.

Yours sincerely

L. A. Hegde

20, Goodluck House,
Manipada, Kalina,
Bombay. 400098.

P.S. Though belated
it is indeed welcome;
as such my tributes.
Source: Today's Times of India.



Shri P. V. Achar

82, K. H. B. Colony

Vishweshwaranagar,

HUBLI

5	8	0	0	3	2
---	---	---	---	---	---

POST PIN

Bombay,
5th Feb. 1992.

Dear Shri P.V. Achar

Adorations and Salutations to you.

Hearty congratulations to you for having won the B.D. Goenkha award for excellence in journalism as the editor of "Kasturi". You are the musk and the journal attained its fragrance through your innovations and ideas. Kindly accept my humble congratulations. I have become friendless and had written a letter from Madras but there was no reply. God

ವಿರಹ ಬಾಂಧವ್ಯಕ್ಕಾಗಿ
 ಬಂದಿಬಾಗಿ ತಮ್ಮನ್ನು ಭೇಟಿಯಾಗುವ
 ನನ್ನ ನೆನಪು ನೆನಪಿರಬಹುದು
 ಭಾವಿಸುತ್ತಾನೆ. ಬೆಂಗಳೂರಿನಲ್ಲಿ
 ಇದ್ದವನು, ಮೈಸೂರಿಗೆ ವಲಸೆಗೊಂಡು
 ತೆರಳಿಹೋಗಿದ್ದು, ನಮ್ಮ ಬಗ್ಗೆ ಯಾವುದೇ
 ಕೂಡ ನಮ್ಮನ್ನು ಉಪಯೋಗಿಸುವ
 ಯಾವಾಗಲೂ ತಿಳಿದುಕೊಳ್ಳಬೇಕು.

2007 ರಲ್ಲಿ
 ಪ್ರಾ.ಪಿ.ಶೈಕ್ಷಣಿಕ

ಮಾ. ಪಿಂ. ಶ್ರೀನಾಥ

ಫಾ. 2745, 4ನೇ ಮುಖ್ಯ ರಸ್ತೆ

ಮೈಸೂರು ಕೆಂಪು ಅರಸರ ಅರಸರ

ಮೈಸೂರು-570 004



ಶ್ರೀ. ಪ್ರ. ಪಿ. ಶ್ರೀನಾಥ

82, ಕೆ.ಎಚ್.22

ವಿಶ್ವೇಶ್ವರ ನಗರ, ಪುತ್ತೂರು

ಕಾರವಾಡ ಜಿಲ್ಲೆ

ಪಿನ್ PIN 580032

ಪ್ರಾಚ್ಯ ಭಾವ ರವರಿಗೆ

ಪ್ರಾಚ್ಯಾಂಗ ನವಪಾಠಗ್ರಂಥ. ೨೫೪, ಗೋಪಿಂತಿ ಪ್ರಾಚ್ಯ

ಪಂಡಿತ್ ಕೃಷ್ಣಮೂರ್ತಿ ಅಭಿನಂದನಗ್ರಂಥ. ೨೦೫೦೬ ವ್ಯಾಸಗ್ರಂಥ

ಕನ್ನಡ ಭಾಷೆಯಲ್ಲಿ, ಸಾಹಿತ್ಯಗಳಿಗೆ ಪ್ರಾಚ್ಯಗ್ರಂಥ ಸಾರವ್ಯಾಸವನ್ನು

ಗಮನಿಸಿದರೆ, ಇದೇ ಗ್ರಂಥದ ಗಮನ ಪಟ್ಟಿಯೆ ಕರ್ತವ್ಯ.

ಇದೇಗ್ರಂಥ ವ್ಯಾಸಗ್ರಂಥ ಅಧಿನಿಯಮೇ ನನ್ನ ಅನಿಸಿಕೆ. ಅದರಲ್ಲೂ

ಭಿನ್ನವಾಗಿ ವಿಶ್ಲೇಷಿಸಿ ಕೊಡಲು ನಿಮ್ಮಂತಹ ಸಾಧಕರ ಸಾಧನೆಗೆ

ಪ್ರಾಚ್ಯಗ್ರಂಥ ಗೋಪಿಂತಿ ಸಾಹಿತ್ಯಪ್ರಾಚ್ಯ ಲಭಿಸಿರುವುದು

ಕನ್ನಡಕ್ಕೆ, ಅದರಲ್ಲೂ ವ್ಯಾಸಗ್ರಂಥವಾಗಿ ನಮ್ಮ ಬಗ್ಗೆ ನನಗೆ ಹೆಚ್ಚು.

ಶಿ.

ಧಾರವಾಡ.
5-2-92.

[Handwritten signature]

ಶಿವಾಚಾರ್ಯ ಶಿಲೆಯುತರಗೆ. ಶಿ. ಶಾ. ನಮಸ್ಕಾರಗಳ್ಳು -

ನಾನು ಇದುವರೆಗೆ ಅದು ಉಚಿತ ಲೇಖನ

ಗಳನ್ನು ಒದಗಿಸಿಲ್ಲ. ಮತ್ತು ಮುಂದುವರಿಸಿಕೊಂಡು ಬಂದಿದ್ದೇನೆ. 'ಕತ್ತಾರಿ' ನನ್ನ ಪ್ರಿಯವಾದ ವ್ಯಕ್ತಿ. ನಾನು ಅದು ಉಚಿತ ಲೇಖನಗಳನ್ನು ಒದಗಿಸಿಲ್ಲ. ಪ್ರಭಾವಿತಗೊಂಡಿದ್ದೇನೆ. ~~ಮತ್ತು~~ ~~ಮತ್ತು~~ ಈ ಪ್ರಥಮ ಬಾರಿಗೆ ವ್ಯಕ್ತಿಬರೆಯುವ ಛಾಹನೆ ಮಾಡಿದ್ದೇನೆ. ಮತ್ತು ಈ ಮುಂಚಾಗಿ ಅದುಗೆ 'ಬಿ.ಡಿ. ಗೋಯಿಂಕಾ' ಪ್ರಕಟಿಸಿದಾಗಲೂ ಒದಗಿಸಿಲ್ಲ. ಬರೆಯುವ ಉತ್ತರ ಹೆಚ್ಚಾಗಿ ಬರೆಯಲಾಗಿದೆ. ಇದಲ್ಲದೇ ನಾನು ಅನುಂಧವರ ಹರಿಯುತರ, ಸಾಹಿತ್ಯಗಳ ಹತ್ತಿರದವರನ್ನು ಈ ಸಂವತ್ಸರವು ಹವ್ಯಕವನ್ನು ಕೊಡಲಾಗಿದೆ. ಈಗಲೇ ಗಲಿ ಉಚಿತರ ಹತ್ತಿರದವರನ್ನು ಪ್ರಕಟಿಸಲಾಗಿದೆ. ಅದರಿಂದ ಅಂಥ ಈ ವ್ಯಕ್ತಿ ಅಲವಿದಾಗಲೇ, ಅಂಥ ಉಚಿತವಾದಿಂದ ಬಂದ ನಾಲ್ಕು ಹಲಕೋವದೇಶಗಳೊಂದಿಗೆ, ಅಂದರೆ ನನ್ನ ಭಾಷಣವನವರ ಅನುಚಾರಗಳನ್ನು

ಈನುಕೂಲಿಸುಟ್ಟಾ ಕೈಪಾರ್ಥನಾಗುವ,
 ಏಕಾರದಿಂರೆ ಬರೆವಿರ್ದೇ. ಅದರಿಂದ
 ಟಾಳೆ ನನ್ನ ಕೂ ಪತ್ರಕ್ಕೆ ಉತ್ತರ
 ಬರೆಯುವಿಕೆಂದು ನಂಬಿರ್ದೇ. ನಾ
 ನು ಇಲ್ಲಯೇ. ಬಿ.ಎಸ್.ಸಿ ಕೆ.ಎಸ್.ಎ
 ವರ್ಷದಲ್ಲಾ ದಾಖಲಾಕ್ರಮೇ. ಪತ್ರ
 ಬರೆಯುವೆಲ್ಲ ವಿತ್ತಯಾಗದರಾಗ
 ಎಡವಿರ್ದರೆ. ಕೆಲವು. ಉತ್ತರ ಬರೆ
 ಯುವಿಕೆಂದು ನಂಬಿರ್ದೇ.

'ಬಿ.ಡಿ.ಗೋಯಾಂಕಿ' ^{ಶಿಲೆ ನಿಮ} ಎಫ್.ಎಸ್.
 ಪ್ರೆಸ್, ದೆಹಲಿ ^{ವಿಫ್.ಎಸ್.} ~~ಪ್ರೆಸ್~~
 ಅಭಿವಂದನೆಗಳು.



ಗೆ.
 ಶ್ರೀ. ಮ.ವೆಂ. ಅಚಾರ್ಯ.
 82. ಕೆ.ಎಚ್.ಬಿ. ವಿಶ್ವವಿದ್ಯಾಲಯ ನಗರ.

ಕುಬ್ಜಕೆ.

5	8	0	0	3	2.
---	---	---	---	---	----

पिन PIN

Ackd
872

From:

S. D. Talagi,
'Golden Nest',
Radha Krishna Nagar,
DHARWAR 3

Local

पते में
पिन कोड लिखें
WRITE PIN CODE
IN ADDRESS



भारत
INDIA



To

MR. P. V. Acharya
Author & Journalist,
House No. 522
K. H. B. Colony,
Vishweshwara Nagar
HUBLI &

पिन PIN

--	--	--	--	--	--

॥ ॐ ॥

DHARWAR
6th Feb. '92

Respected Pavem,

It seems, Fate

loves to transvestite herself into the
role of Santa Claus to spring
pleasant surprises now and then.

Congratulations!

With warm regards,

Sincerely,
Shreekanth
—

నన్ను అభినందించండి!

నణ్ణికబాబు
'అనుక్రమం'

నాయక నాటకం (అంకం)

అభినందన (అ) ఆంధ్రప్రదేశ్ (అ)

ఫోన్. 577536

[Handwritten signature]
18/2



15

भारत
INDIA



విజయనగరం

శ్రీ. బా. వం. ఆంధ్రప్రదేశ్

82, కే. ఎ. బా. బ.

అక్షయవర నగరం.

రూ. బి. రోడ్

పిన్ PIN

580032

ದಿನಾಂಕ: ೬-೨-೬೨
ನಾಯಕನಹಳ್ಳಿ

ಶ್ರೀತಯ ಕ್ರಿಯಾಣಿ,

ತಮಗೆ ಬಿ.ಡಿ.ಸೇಯಂಚಿ ಶ್ರೀಶ್ರೀ ಬಂದ ವಿಚಾರ ಆಳುವ
ಬಹಳ ಸಂತೋಷವಾಯಿತು. ಇದೇನು ಶ್ರೀಶ್ರೀಯ ಗೌರವವೇ ಹೆಚ್ಚಿದಂತೆ
ಇದೆ. ಈವಾರ 'ತರಂಗ' ದಲ್ಲೂ ತಮ್ಮ ಕಥೆ 'ಮಾವರು ಹೊಡೆದು' ಇದೆ
ಬಹಳ ಮನಗೆ ಬಂದಿತು. ನಕ್ಕು ನಕ್ಕು ಸುನಿರಿಯಿತು. ನಿಮ್ಮ ೬ನೇ
ಆವನಗಳನ್ನು ಓದಿರುವೆ. ಇನ್ನು ಮುಂದೆಯೂ ತಾವು ತಮ್ಮ
ಇವನನ್ನು ಓದಿಸತೆಗೆ ಲಗಬಡಿಸುವಿಕೆಂದು ಆಶಿಸುವೆ.
ತುತ್ತು ಬರೆಯಿರಿ.

ತಮ್ಮ ಆತ್ಮನಿ.
ನಗೇಶ ಭಾಷು
ನಾಯಕನಹಳ್ಳಿ

ವಿ.ಡಿ.ನಂಬುಂಡಸ್ವಾಮಿ. 4%
ಸಿ.ಜಿ.ಎಲ್. ಪ್ರಸಾದ್.
D.No 2 I St Cross
K.N.pura. Udaygiri
Mysore-570019.
೨೭.೨.೯೨

Ack

ಜಿ.ಡಿ.ಎಸ್.ಎಸ್.

ಕರ್ನಾಟಕ ವ್ಯಾಪಕ ಕಮಿಷನ್.

|| 2

ಅನಂತಾನಂತ ನಮಸ್ಕಾರಗಳು. ಕನ್ನಡ ಪ್ರಜ್ಞೋದ್ಭವ
ದಲ್ಲ ತಾವು ಕಲ್ಪನೀಕ ಅಮೂಲ್ಯ ಸ್ನೇಹಿಯನ್ನು ಗುರುತಿಸಿ ಈ
ಬ್ರಾಂ ತಮಗೆ ಬಿ.ಡಿ. ಗೊತ್ತುಂಟಾ ಪ್ರಕೃತಿ ಬಂದಿರುವುದು
ತುಂಬಾ ಕೂತಕದ ವಿಷಯವಾಗಿರುತ್ತದೆ. ನಾನು-ನುಡಿಸೆ
ತಾವು ಕಲ್ಪನೀಕವ ಸ್ನೇಹೆ ಅನುವಮವಾದದ್ದು. ಪ್ರಕೃತಿ ಬಂದಿದ್ದಕ್ಕೆ
ಅಭಿನಂದನೆಗಳು. ಜಾಸ್ತಿ ಬರಹಗಾರರಾಗಿ, ಅಂಕಣವಾರರಾಗಿ
(P.T.O)

ವಿಚಾರವಾಗಿತ್ತು, ಭಾಷಣಕ್ಕೂ
 ಇನ್ನೂ ಕೇಳುತ್ತಿರಲಿಲ್ಲ. ತಾವು
 ದುಡಿದು ನನ್ನಂಥ ಸಾವಾಸ
 ಇದುವರೆಗೆ ಅನುಭವಿಸಿರುವುದು
 ಹೆಚ್ಚಿನದು. ತಮ್ಮ ಸೇವೆಗಾಗಿ
 ನುಡಿಸಿ ಇನ್ನಷ್ಟು ಸೇವೆ
 ಮಾಡುವುದಕ್ಕೆ ಸಲ್ಲುವುದು
 ಹಾಕಿ ಕೊಡುತ್ತೇನೆ.

ಇಂತಿ ಪ್ರಣಾಮಗಳನ್ನು
 ಎ.ಡಿ. ಸಂ. ೧೦೦೦೦೦೦೦



ಶ್ರೀ ಎ.ವೆಂ. ಅಚಾರ್ಯ
 82 K.H.B. ಕಾಲೋನಿ.

ವಿಕ್ರೇಶ್ವರನಗರ

ಕೃಷ್ಣಶಿಖರ, ದ್ವಾರವಾಹಿಣಿ

ಪಿನ್ PIN 580032

ಶ್ರೀಮ

ಶ್ರೀ

೩೨|| ಸಮಾನರಾದ ಶ್ರೀ ಶಾ. ವೆಂ. ಆಚಾರ್ಯರೊ
 ಮಂಡ್ಯದ ಶಾಮರಾಜ ತಾನೆಂಟ ಕಾಲೆಯೊ ನೈತೊ
 ಶುದ್ಧ ಶ್ರೀಮನರರ ಹೆಡಿ, ವಿಯ ನಮನಗರು. ನಾನು
 ಶ್ರೀಶ್ರೀಮ. ಇಮೆ ಶ್ರೀಮ ಸಮಾಚಾರಕ್ಕೆ ಶಾಗದ
 ಬರೆಯೊ. ಇಮೆಗೆ ಬ.ಡಿ. ಗೊಯಾಂತ ಶ್ರೀಶ್ರೀ
 ನಿಧಿರುವ ನಿಷಯ ಕೊಳ ನನಗೆ ಬಹರ ಸಂತೋಷ
 ನಾಯಿಪು. ಅದತ್ರಾ ಇಮೆಗೆ ಅಹಿ ನನ್ನ
 ಶ್ರೀಶ್ರೀಮನರ ಅಭಿನಂದನಗರು. ಶ್ರೀಶ್ರೀಶ್ರೀ
 ಶ್ರೀಶ್ರೀಯಲ್ಲಿ ಇಮೆಗೆ ಬಹರ ಚರಿತ್ರೆ ದಿವ್ಯ
 ದಿಲೆಮುರೆಯ ಕಾಯಂದಡಿ ಕಾರಿತ್ತೂ

ಸುಪ್ರಸಂಗವು ಕೆಲವು
 ಕಾರಣಗಳಿಂದ ನಡೆಯಿತು
 ಕರಕರವು ಬರೆಯಿತು
 ಕುಳಿತು. ಇಷ್ಟುಂಟೆರಡು
 ಕುಳಿತು ನಾನು ಕೆಲವು
 ಕೆಲಸಗಳನ್ನು ಮಾಡಿದೆ
 ಕೆಲಸಗಳನ್ನು ಮಾಡಿದೆ
 ಕುಳಿತು ಕೆಲವು ಕೆಲಸಗಳನ್ನು
 ಮಾಡಿದೆ. ಇಷ್ಟು ಕೆಲಸಗಳನ್ನು
 ಮಾಡಿದೆ. H.V. Rasthmi
 H.V. Rasthmi D/
 Venkatanarayana
 Shankaranagara
 II Cross. P. No. 3423
 Mandya.



ಶಾ. ವೆಂ. ಅಜಿತ
 82 K. H. B ಕಾಲೋನಿ.
 ಕರ್ನಾಟಕ ಸರ್ಕಾರ
 ದತ್ತಾತ್ರೇಯ ಜಿಲ್ಲೆ ಜುಬ್ಬೆ
 ಜುಬ್ಬೆ

5	8	0	0	3	2
---	---	---	---	---	---

ಪಿನ್ PIN

ಕ-೨೦
28.1-91

29/1
M
ಶ

ಸುರೇಂದ್ರ ದಾನಿ,
36, ಕೃಷಿ,
ಕುಮಾರವ್ಯಾಸ ನಗರ,
ಪುಟ್ಟಳಿ - 580031.

ಶಿ. ಕೆ. ಎಂ. ಚಲವ. ಗೌಡ
ಬರಹ 5.5.2024.

ನನ್ನ ಬರಹಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯದ ಕೆಲಸಕ್ಕೆ
ಜೊತೆ ಕೊಡುವ ಕೃತಜ್ಞತೆ ಮತ್ತು ಅಂತಿಮವಾಗಿ ಅಧಿಕಾರಿಗಳ
ಲಕ್ಷಣವಾಗಿ ಕರ್ನಾಟಕದ ಸಂವಿಧಾನದ ಅನ್ವಯದಲ್ಲಿ ಅಂತಿಮವಾಗಿ
ವಿಧಿಸಲಾಗಿದೆ. ಆದರೆ ಕರ್ನಾಟಕದ ವ್ಯವಸ್ಥಾಪನೆಯಲ್ಲಿ ಅಧಿಕಾರಿಗಳ
ಸಹಕಾರವೇ ಈ ವಿಷಯದಲ್ಲಿ ಕರ್ನಾಟಕದ ಸರ್ಕಾರದ ಸಹಕಾರವೇ
ನಿರೀಕ್ಷಿಸಲಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳ ಸಹಕಾರವೇ
ಅಗತ್ಯವಾಗಿದೆ ಮತ್ತು ಅಂತಿಮವಾಗಿ ಅಧಿಕಾರಿಗಳ ಸಹಕಾರವೇ

ಹರಿಯರಾದ ಶ್ರೀ ಶಿವಂ ಅವಶ್ಯ -

ಗೌರವಮಾನ್ವಿತ ವಂದನಗಳ್ಳು. ಶ್ರೀ ಶಿವಂಜಿವನವ ಪದಾರ್ಥ
ವಶ್ಯಗಳ್ಳು ತಲ್ಲವ. ಮೆ ನಂಚಿಕೊಣಿ ದಯವಿಟ್ಟು ಈ ಕೂಗಾಂತ್ಯ
ದ ಜೊತ್ತಿಗೆ ತಲಪುವ ಹಾಗೆ ಎರಡೂ ಅಂಕಗಳ್ಳನ್ನು ಕೂಡಿಸಿ
ಎಂದು ಕೋರುವ. ಈಗ ನಮ್ಮಲ್ಲಿ (ಪ್ರಜ್ಞೆಯಲ್ಲಿ)ಯೆ
ಕಂಪನಿಲಾಗುತ್ತಿರುವುದರಿಂದ ದಯವಿಟ್ಟು 'ಪದಾರ್ಥವನ್ನು
ಶ್ವಪ್ಪ ಕಡಿಮೆ ಬರೆಯುವಿಣ? ರೂಪಕ್ಕೆ ಬಂಚಿಕೆಯಲ್ಲಿ ಕೊನೆಯ
ಭಾಗಕ್ಕೆ ಅನಿವಾರ್ಯವಾಗಿ ಕತ್ತರ ಹಾಕಬೇಕಾಗಿ ಬಂತು. ಕ್ಷಮಿಸಿ.


ನೋಯಂಕ) ಶ್ರೀಶಿವ ಪದವ ವಂದನಗಳ್ಳು ಹರಿಯರಾದ
ಶ್ರೀಶಿವ ಈ ಕಿಶಿಯನ ಅಭಿನಂದನಗಳ್ಳನ್ನು ದಯವಿಟ್ಟು ನೋಕಿಸಿ.

ವಂದನಾಭಿಷೇಕ

ತಮ್ಮ

ಪ್ರಿಯವರಿಗೆ

~~ಆದಿ~~
18/2



ವಿ.ಕೆ.ಆರ್.
82 K.A.R.
ವಿ.ಕೆ.ಆರ್.
ವಿ.ಕೆ.ಆರ್.

ಪಿನ್ PIN 580032

Bombay,
25th Feb. '92.

My dear Shri Achar.

Adorations and salutations to you.
If you are not in good health, let this
serve as a nejevanator. Get well soon.

" Fall many a gem of purest ray serene
The dark unfathomed caves of ocean bear!
Fall many a flower is born to blush unseen
And waste its sweetness in the desert air"
Earlier I had written! You need no
laurels or recognition because you have
been recognised in the heart of millions
at least in the Kannada language. The
present is some thing; accept gracefully.

I am overwhelmed
that you have put
me in the category
of a friend and
this recognition will
elate me to the skies.

May God grant
you satisfactory
and useful life, in
which my humble
prayers & regards
lie. Yours sincerely
| L. G. Hegde




Shri P. V. Achar,
82, K. H. B. Hsg. Colony,
Vishweshwaranagar,

HUBLI

5	8	0	0	3	2
---	---	---	---	---	---

पिन PIN



నారాయణ

౧౧.౨.౬౨

శ్రీధర్ అ.వం

"నన్ను చూడక అందరికీ ఆలస్యములు
బుద్ధియు శుభ్రము" ఎందరికీ. ఎల్లరిగూ

ఇంక శుభ్రము అరలు బరలు

గోయంతి క్రమశ్రీని శుభ్రము
గోయంతి, కమ్మ శక్తి

= మూడున వృద్ధులు.

Ackd
ಮ.ರ.ನ.

ಬೆಂಕಟೇಶ ಕುಲಕರಣಿ
" ಜಾಗೃತ ಭಾರತ "
೦ನೇ ಕ್ರಾಸ್, ಸಾಧನಕೇರಿ,
ಧಾರವಾಡ-೫೮೦ ೦೦೮

ಲಯಲಿ ಕ್ರಾಸ್ತ ಬಾಡು ೫೨.೨೨.

ನಾನಿ ಜಿಲ್ಲೆ.

ನನ್ನಿ ಜಿಲ್ಲೆ.ರನಿ ದಂಯಿಲ್ಲೆ

ಪ್ರಯೋಗ.

ಮ.ರ.ನ.

ಶಿಲ್ಪಿ

ಶಾ. ಬಸವರಾಜ ಮಲ್ಲೇಟ್ಟಿ,
ವಿಜಯನಗರ ಕಾಲೇಜ್, ಹೊಸಪೇಟೆ.

Adu
1872

ದಿ ಸಿಬ್ಬಂದಿ


ಶರಣ!

ತವನಿ ಸುಯಂಕಿ ಪ್ರಕೃತಿ ಸೇರಿತ

ಪ್ರಕೃತಿ ಅಳಿದು ಅಂಬಾ ಸಂತೋಷವಾಯ್ತು.

ಅದಿಂಕ ಅಭಿಮಂದನೇಕೆ

- ಬಸವರಾಜ ಮಲ್ಲೇಟ್ಟಿ



ಶ್ರೀ. ಎಂ. ಸುಬ್ಬಣ್ಣ

82, ಕೆ.ಎಚ್.ಬಿ.ಛಾಲನಿ

ಪ್ರಬ್ಬಣ್ಣ - 32

ಪಿನ್ PIN

--	--	--	--	--	--

~~Handwritten signature~~

ಕುಬ್ಜಿಕ್ಕ

5-2-1992

ಮಾನ್ಯ ಜಿಲ್ಲಾಧಿಕಾರಿ

ನಮಸ್ಕಾರಗಳು. ಇಂದು ಬೆಳಿಗ್ಗೆ

ಪ್ರಾಂತ್ಯದ ಉಪನಿರ್ದೇಶಕರು ಬಿ.ಡಿ. ನೇಮಕವಾಗಿ ಪ್ರಾಂತ್ಯದ
ಕಾರ್ಯದರ್ಶಿ ವಿದಿ ಉಂಬ ನಂತರದ ವಾಣಿಜ್ಯ
ಅಧಿಕಾರಿ ಸ್ಥಾನಕ್ಕೆ ಅಭಿನಂದನೆಗಳು.

— ಶಾಂತಾ ನಾಡಕೀರ

— ರವಿಚಂದ್ರ ನಾಡಕೀರ

75- ಅನೇಕ ನಗರ, ಕುಬ್ಜಿಕ್ಕ - 32

पते में
पिन कोड लिखें
WRITE PIN CODE
IN ADDRESS



To

Shri P. V. Acharya

82, K. H. B Colony

Vishweshwar Nagar

Hubli

पिन PIN

--	--	--	--	--

13 FEB 1992

Ackd.....

16/2

ಕೊತ್ತಲ ನುಹಾದೇನಪ್ಪ

ಎಂ. ಎ. ಡಿ. ಆರ್.

ಹಿರೇಬಣ H. No. 17-64


ಬೆಂಗಳೂರು-582116 (ಬಿ.ಠಾ.ನಾ.ಡಿ)

— ಅಭಿನಂದನಾ ಪತ್ರ —

ಮಾನ್ಯ,

ಆಮನೆ ಕಲ್ಪಿಸಿದುದಕ್ಕಾಗಿ ಮುಖ್ಯಮಂತ್ರಿಗಳಿಗೆ
• ಸಾಕ "ಬಿ.ಡಿ. ನಗೇಂದ್ರಪುರ - 1991" ಕಡೆ
ಕಳೆದ ಆಮನೆ ಅಭಿನಂದನಾ ಪತ್ರ
ಜಿ.ಎಂ.ಎ.ನಿಗೆ ಸಲ್ಲಿಸಿದೆ. 'ಕರ್ನಾಟಕ' ಮತ್ತು
ಕಲ್ಪಿಸಿದ 'ಲಾಂಕಾಪಾಟಾನ್' ಜನತೆಗೆ
ಪ್ರಕಾಶಿಸಿದ ಪತ್ರ ಮತ್ತು ಮಹಿಳೆಯ ಉತ್ತರ
ಅಭಿನಂದನಾ ಪತ್ರಗಳಿಗೆ

ಆಮನೆ
ಮಹಿಳೆಯ ಕಲ್ಪಿಸಿದುದಕ್ಕಾಗಿ



15

भारत
INDIA



- श्री

ಶ್ರೀ ಪ್ರ.ವೆಂ. ಆಚಾರ್ಯ
(ಪ್ರ.ವೆಂ)

೨೨ ಕೆ.ಎಚ್.ಬಿ.

ಕಾಲನಿ, ಕೃಷ್ಣಕೆರೆ-೩೨

(೨ || ಹಾಕನಾಡ)

HUBLI

ಪिन PIN ೫ ೮ ೦ ೦ ೩ ೨

ಕರ್ನಾಟಕ ರಾಜ್ಯ

Dr. R. P. Pai, MS, Ph.D., MD, MD, Dy. M.S., 9 KMC Qtrs.
Manipal - 576119.

Dear

Sir *A. K. Top*

911

It was nice to see your name in the print.
Hearty congratulations and best wishes.

With warm regards and best wishes to you, your
colleagues and the members of your family.

Aandeepee


Cordially,

(R.P. PAI).

13 FEB 1992

~~Redirected~~ 15

भारत
INDIA



~~70 BOWER~~ P.V. Acharya

~~"KASURI" 82,~~

~~SAMYUKTA KPR~~
~~Hubli KPR~~

~~580020~~

580020
580020

पिन PIN

HUBLI-32

ಶ್ರೀಶೈಲಯ್ಯರಿಗೆ,

6/2/92
ಉಡುಪಿ,

ಸ್ವಾಮಿಗಳಿಗೆ ಕೃತಜ್ಞತೆ.

- ಗೃಹ, 'ನೋಯಿಂಟ್' ಪ್ರಶಸ್ತಿ

ಎಫ್.ಆರ್.ಎಸ್. ದಾರಿದ್ರ್ಯ ಕೃತಜ್ಞತೆ.

- ಗೃಹ ಮತ್ತು ವಂದನೆಗಳು.

~~ಆರ್.ಎಸ್.~~
16/6

ಶ್ರೀಶೈಲಯ್ಯ,
ಕರ್ನಾಟಕ ಶಾಂತಿ
Post: ಉಡುಪಿ
Tq: ಕೊಂಕಣಿ
Dist: ಕೊಂಕಣಿ

577434.



To. श्री. डा. वं. प्रकाश

४२. ई. ए. ११. रा. रा.

वृद्धलक्ष्मण नगर, मुंबई.

(HDMC)

5	8	0	0	3	2
---	---	---	---	---	---

पिन PIN

7 MAR 1992

ಆಮರೆ ಅಭಿನಂದನೆಗಳು.

- ರಾಜಕೀಯ ಕುಟುಂಬ, ಸುಬರ್ಬಾನ್.

16/12
16/12

ಪ್ರಾಚಾರ್ಯರು, ಸರ್ಕಾರದ
ಪ್ರಾಚಾರ್ಯರು, ಸರ್ಕಾರದ
ಪ್ರಾಚಾರ್ಯರು, ಸರ್ಕಾರದ


ಪ್ರಾಚಾರ್ಯರು, ಸರ್ಕಾರದ

ಪ್ರಾಚಾರ್ಯರು.

ಪ್ರಾಚಾರ್ಯರು, ಸರ್ಕಾರದ

ಪ್ರಾಚಾರ್ಯರು, ಸರ್ಕಾರದ

पते में
पिन कोड लिखें
WRITE PIN CODE
IN ADDRESS



श्री ज. शि. वर्मा

82 KHB कोलर


श्री वर्मा - 580032


पिन PIN


--	--	--	--	--

Siddapur Vasudeva. Bhat, M.A., M.Phil, Lecturer
NSAM, Jr. College, Nitte - 574110, DK.

ಆತ್ಮೀಯವಾಗಿ ಶ್ರೀ ಶಾ.ವಿ. ಆಶ್ರಯವಾಗಿ ವಂದನೆಗಳು,
ತುಮಾಕು ತಮಗೆ 'ನಿರಂತರ ಪ್ರೀತಿ' ಬಂದಿರುವ
ಲಿಪಿ ಶ್ರವಣ. ನಿರಂತರವಾಗಿ. ತಮಗೆ ಅಭಿನಂದನೆ
-ಗೈ. ತಮಗೆ ನಿರಂತರ ಪ್ರೀತಿ ಅಭಿನಂದನೆ
ಅರ್ಪಿಸಿದೆ.

 ನಿರಂತರವಾಗಿ,
ನಿರಂತರವಾಗಿ,



ತುಮಾಕು


WRITE PIN CODE
IN ADDRESS



✱

ಶ್ರೀ. ಕಾ.ವೆಂ. ಅಶೋಕ

೪೨, ಕೆಡೆತ್ತಲೆ ಕಾಲನಿ

ವಿಜಯನಗರ

ಹುಬ್ಬಳ್ಳಿ

ಪಿನ್ PIN

5	8	0	0	3	2
---	---	---	---	---	---

82

पते में
पिन कोड लिखें
WRITE PIN CODE
IN ADDRESS



15

भारत
INDIA



श्री श्री. श्री. चन्द्रशेखर

145, ई. 115, 20, 100

श्रीश्रीश्रीश्रीश्री

500

पिन PIN 580032

Dear Aija, *Acked*

7/2/92,
SAGAR.


~~I am fine &~~ I hope this letter
finds you in good health.

Congrats! For getting the Goyenka
Award.

Now more matters. Convey my namaskaras

to Aiji.

Yours ever loving Grandson
Lalraj - Pachigra



To
~~Shri~~ P. V. Acharya

82, K.H.B Colony
Vishweshwar Nagar

HUBLI - 32

पिन PIN

5	8	0	0	3	2
---	---	---	---	---	---